

ಕರ್ನಾಟಕ ಸರ್ಕಾರ

ಲೋಕ ಶಿಕ್ಷಣ ನಿರ್ದೇಶನಾಲಯ

6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03

ಭಾರತ ಸರ್ಕಾರದ ಮಾಹಿತಿ ಹಕ್ಕು

ಅಧಿನಿಯಮ 2005

ಅಧ್ಯಾಯ II ನಿಯಮ 4(i) ಬಿ

2021-22 ನೇ ಸಾಲಿನ ವಿವರಗಳು

ಲೋಕ ಶಿಕ್ಷಣ ನಿರ್ದೇಶನಾಲಯ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03

Tele phone: 23444870/871,

Website: <https://massedu.karnataka.gov.in/>

**ಪರಿವಿಡಿ**

<b>1</b>	<b>ಲೋಕ ಶಿಕ್ಷಣ ನಿರ್ದೇಶನಾಲಯ</b>	<b>03-11</b>
<b>2</b>	<b>ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ</b>	<b>12-14</b>
<b>3</b>	<b>ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ/ ಜಿಲ್ಲಾ ಸಾಕ್ಷರತಾ ಸಮಿತಿಗಳು</b>	<b>15-33</b>
<b>4</b>	<b>ತಾಲ್ಲೂಕು ಸಾಕ್ಷರತಾ ಸಮಿತಿಗಳು</b>	<b>34-39</b>

**RTI ACT 2005 ನಿಯಮ 4(i) (b) (i) ಇಲಾಖೆಯ ವಿವರಗಳು,**

**ರಚನಾ ಸೂಚಿ ಕಾರ್ಯಗಳು ಹಾಗೂ ಕರ್ತವ್ಯಗಳು**


ಇಲಾಖೆಯ ವಿವರಗಳು:

**ಲೋಕ ಶಿಕ್ಷಣ ನಿರ್ದೇಶನಾಲಯ**

ರಾಜ್ಯದಲ್ಲಿ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ವಯಸ್ಕರ ಶಿಕ್ಷಣ ನಿರ್ದೇಶನಾಲಯ 1978-79ರಲ್ಲಿ ಸ್ಥಾಪಿಸಲಾಯಿತು. 1988-89ರಲ್ಲಿ ನಿರ್ದೇಶನಾಲಯಕ್ಕೆ ಲೋಕ ಶಿಕ್ಷಣ ನಿರ್ದೇಶನಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಈ ನಿರ್ದೇಶನಾಲಯವು ವಯಸ್ಕರ ಶಿಕ್ಷಣ ಕಾರ್ಯಕ್ರಮಗಳನ್ನು ಜಿಲ್ಲಾ ಲೋಕ ಶಿಕ್ಷಣ ಸಮಿತಿ/ಜಿಲ್ಲಾ ಸಾಕ್ಷರ ಸಮಿತಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕಾರ್ಯಕ್ರಮದ ಅನುಷ್ಠಾನದಲ್ಲಿ ಅಗತ್ಯವಾದ ಮಾರ್ಗದರ್ಶನ, ಸೂಚನೆ ಮತ್ತು ಮಾರ್ಗೋಪಾಯಗಳಿಗೆ ಸಂಬಂಧಿಸಿದಂತೆ ನಿರ್ದೇಶನ ಮತ್ತು ತರಬೇತಿ ನೀಡಲಾಗುತ್ತದೆ. ಈ ನಿರ್ದೇಶನಾಲಯಕ್ಕೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ ನಿಯಮಗಳು ಇಲ್ಲದೇ ಇರುವುದರಿಂದ ಖಾಯಂ ನೌಕರರು ಇರದೇ ಇರುವುದರಿಂದ ಪ್ರಧಾನವಾಗಿ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ನಿಯೋಜನೆ ಮೇರೆಗೆ ತೊಡಗಿಸಿಕೊಂಡು ಇಲಾಖೆಯ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.

**ರಚನಾ ಸೂಚಿ**

ಲೋಕ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು  
ನಿರ್ದೇಶಕರು



**ನಿಯಮ 4(i) b (ii) ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಹಾಗೂ ಕರ್ತವ್ಯಗಳು:**

ಜವಾನ	ಕಛೇರಿಯನ್ನು ಸ್ವಚ್ಛಗೊಳಿಸುವುದು, ಕಡತಗಳನ್ನು, ಟಪಾಲುಗಳನ್ನು ತೆಗೆದುಕೊಂಡು ಹೋಗುವುದು, ಖಜಾನೆ ಹಾಗೂ ಬ್ಯಾಂಕ್‌ಗಳ ಕೆಲಸ ನಿರ್ವಹಿಸುವುದು.
ದ್ವಿತೀಯ ದರ್ಜೆ ಸಹಾಯಕರು	1. ಟಪಾಲು ನೋಂದಣಿ/ರವಾನೆ 2. ರೆಕಾರ್ಡ್ ರೂಂ ನಿರ್ವಹಣೆ 3. ಗ್ರಂಥಾಲಯ ವಿಭಾಗ ನಿರ್ವಹಣೆ 4. ಅಧಿಕಾರಿಗಳು ಸೂಚಿಸುವ ಇತರೆ ಕೆಲಸಗಳು
ಸಿ.ಸಿ.ಟಿ	ಎಲ್ಲಾ ವಿಭಾಗದ ಪತ್ರಗಳನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಹಾಗೂ ಅಧಿಕಾರಿಗಳು ಸೂಚಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.
ಪ್ರಥಮ ದರ್ಜೆ ಸಹಾಯಕರು	1. ಲೇಖನ ಸಾಮಗ್ರಿ ಮತ್ತು ದಾಸ್ತಾನು ನಿರ್ವಹಣೆ 2. ಕಛೇರಿ ವಾಹನಗಳ, ಡೀಸೆಲ್, ಪೆಟ್ರೋಲ್, ದುರಸ್ತಿ ಬಗ್ಗೆ ನಿರ್ವಹಣೆ 3. ಸಿಬ್ಬಂದಿಗಳ ಸೇವಾ ಪುಸ್ತಕಗಳ ನಿರ್ವಹಣೆ. 4. ಸಿಬ್ಬಂದಿ ವೇತನ ಬಿಲ್ಲು ತಯಾರಿಕೆ ಮತ್ತು ವೇತನ ಪಾವತಿ 5. ನಗದು ಪುಸ್ತಕ ನಿರ್ವಹಣೆ 6. ಅಧಿಕಾರಿಗಳ, ಸಿಬ್ಬಂದಿಗಳ ಪ್ರಯಾಣ ವೆಚ್ಚದ ಬಿಲ್ಲುಗಳನ್ನು ಸಿದ್ಧಪಡಿಸುವುದು. 7. ಡಿ.ಸಿ.ಬಿಲ್‌ಗಳನ್ನು ತಯಾರಿಸುವುದು. 8. ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಿಸುವುದು. 9. ಸಿಬ್ಬಂದಿಗಳಿಗೆ ರಜೆ ಮಂಜೂರಾತಿ, ವಾರ್ಷಿಕ ಬಡ್ಡಿ ಮಂಜೂರಾತಿ ವಹಿಗಳ ನಿರ್ವಹಣೆ. 10. ನಿವೃತ್ತಿ ವೇತನ ಪ್ರಕರಣಗಳು, ಶಿಸ್ತು ಪ್ರಕರಣಗಳು. 11. ಸಿಬ್ಬಂದಿ ಹಾಗೂ ಅಧಿಕಾರಿಗಳ ಹಾಜರಾತಿ ಪುಸ್ತಕ ನಿರ್ವಹಣೆ.
ಶೀಘ್ರಲಿಪಿಗಾರರು	ಅಧಿಕಾರಿಗಳ ಹೆಸರಿನಲ್ಲಿ ಬರುವ ಎಲ್ಲಾ ಟಪಾಲುಗಳು ಮತ್ತು ಮಹತ್ವದ ಕಡತಗಳ ನಿರ್ವಹಣೆ, ದೂರವಾಣಿ, ಫ್ಯಾಕ್ಸ್ ನಿರ್ವಹಣೆ, ಅಧಿಕಾರಿಗಳು ವಹಿಸುವ ಬೆರಳಚ್ಚು ಕಾರ್ಯಗಳು.
ಸಹಾಯಕ ಸಾಂಖ್ಯಿಕ ಅಧಿಕಾರಿ/ ಕಾರ್ಯಕ್ರಮ ಸಹಾಯಕರು	1. ಆಯವ್ಯಯ ತಯಾರಿಸುವುದು. 2. ಎಂ.ಎಂ.ಆರ್.ಸಭೆಗಳ ಮಾಹಿತಿ ನಿರ್ವಹಣೆ. 3. ಆಡಿಟ್ ವರದಿಗಳ ನಿರ್ವಹಣೆ.
ಅಧೀಕ್ಷಕರು, ಆಡಳಿತ	1. ಕೇಂದ್ರ ಕಛೇರಿಯ ಆಡಳಿತ ವಿಭಾಗದ ಮೇಲ್ವಿಚಾರಣೆ. 2. ಸಿಬ್ಬಂದಿಗಳಿಗೆ ರಜೆ ಮಂಜೂರಾತಿ, ವಾರ್ಷಿಕ ಬಡ್ಡಿ ಮಂಜೂರಾತಿ, ಶಿಸ್ತು ಪ್ರಕರಣಗಳು ಮತ್ತು ಸಿಬ್ಬಂದಿ ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಹಾರಗಳ ಪರಿಶೀಲನೆ. 3. ಜನ ಶಿಕ್ಷಣ ಸಂಸ್ಥಾನದ ಕಡತಗಳ ಪರಿಶೀಲನೆ 4. ಸರ್ಕಾರದಿಂದ ಬಂದ ಎಲ್ಲಾ ಪತ್ರಗಳನ್ನು ಸಂಬಂಧಪಟ್ಟ ವಿಭಾಗಗಳಿಗೆ ವಿಲೇವಾರಿ ಮಾಡುವುದು. 5. ಮಾಹಿತಿ ಹಕ್ಕು ಅಧಿನಿಯಮ 2005 ಕ್ಕೆ ಸಂಬಂಧಿಸಿದ ಕಡತಗಳ ನಿರ್ವಹಣೆ.
ಅಧೀಕ್ಷಕರು, ಲೆಕ್ಕ	1. ಕೇಂದ್ರ ಕಛೇರಿಯ ಲೆಕ್ಕ ವಿಭಾಗದ ಮೇಲ್ವಿಚಾರಣೆ 2. ಸಿಬ್ಬಂದಿಗಳ ವೇತನ ಬಿಲ್‌ಗಳು ನಗದು ಪುಸ್ತಕಗಳ ಪರಿಶೀಲನೆ. 3. ಅಧಿಕಾರಿಗಳ, ಸಿಬ್ಬಂದಿಗಳ ಪ್ರಯಾಣ ವೆಚ್ಚದ ಬಿಲ್ಲುಗಳ ಪರಿಶೀಲನೆ. 4. ಸರ್ಕಾರದಿಂದ ಬಂದ ಎಲ್ಲಾ ಪತ್ರಗಳನ್ನು ಸಂಬಂಧಪಟ್ಟ ವಿಭಾಗಗಳಿಗೆ ವಿಲೇವಾರಿ

	<p>ಮಾಡುವುದು.</p> <p>5. ಕಡತಗಳ ವೀಕ್ಷಣೆ.</p> <p>6. ಡಿ.ಸಿ.ಬಿಲ್ಲುಗಳ ಪರಿಶೀಲನೆ.</p>
ಲೆಕ್ಕಪರಿಶೋಧನಾಧಿಕಾರಿ	<p>ಸಾಕ್ಷರ ಭಾರತ್ ಕಾರ್ಯಕ್ರಮದ ಎಲ್ಲಾ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರಗಳು, ತಾಲ್ಲೂಕು ಸಮಿತಿ, ಜಿಲ್ಲಾ ಸಮಿತಿಗಳು, ಆಂತರಿಕ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ನಿರ್ದೇಶನಾಲಯದ ಎಲ್ಲಾ ಲೆಕ್ಕಪತ್ರಗಳ, ಕಡತಗಳ ಅಭಿಪ್ರಾಯಗಳು, ವಿಸರ್ಜಿತ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಎಲ್ಲಾ ಕಡತಗಳ ಅಭಿಪ್ರಾಯಗಳು ಹಾಗೂ ಪರಿಶೀಲನೆ ಮತ್ತು ನಿರ್ದೇಶಕರು ಸೂಚಿಸುವ ಇತರೆ ಕಾರ್ಯ ನಿರ್ವಹಣೆ ಮಾಡುವುದು</p>
ಲೆಕ್ಕಾಧಿಕಾರಿ	<p>ಸಾಕ್ಷರತಾ ಕಾರ್ಯಕ್ರಮದ ಎಲ್ಲಾ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರಗಳು, ತಾಲ್ಲೂಕು ಸಮಿತಿ, ಜಿಲ್ಲಾ ಸಮಿತಿಗಳು, ಆಂತರಿಕ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ನಿರ್ದೇಶನಾಲಯದ ಎಲ್ಲಾ ಲೆಕ್ಕಪತ್ರಗಳ, ಕಡತಗಳ ಅಭಿಪ್ರಾಯಗಳು ಮತ್ತು ನಿರ್ದೇಶಕರು ಸೂಚಿಸುವ ಇತರೆ ಕಾರ್ಯ ನಿರ್ವಹಣೆ ಮಾಡುವುದು</p>
ಸಹಾಯಕ ನಿರ್ದೇಶಕರು (ಆಡಳಿತ)	<p>ಈ ಕಛೇರಿಯ ಸಿಬ್ಬಂದಿ ವರ್ಗದವರ ವಾರ್ಷಿಕ ಬಡ್ಡಿ ಮಂಜೂರಾತಿ, ಗ್ರಂಥಾಲಯ ನಿರ್ವಹಣೆ, ಕಟ್ಟಡ ನಿರ್ವಹಣೆ, ವೇತನ ಬಟವಾಡೆ, ಪ್ರವಾಸ ಬಿಲ್ ಮತ್ತು ಸಾದಿಲ್ಲಾರು ಬಿಲ್‌ಗಳ ನಗದೀಕರಣ, ದೂರವಾಣಿ ವೆಚ್ಚ ನಿರ್ವಹಣೆ, ವಾಹನಗಳ ನಿರ್ವಹಣೆ, ಲೇಖನ ಸಾಮಗ್ರಿ ಖರೀದಿ ಮತ್ತು ದಾಸ್ತಾನು ನಿರ್ವಹಣೆ, ಎಲ್ಲಾ ಸಿಬ್ಬಂದಿ ವರ್ಗದವರ ಮೇಜು ತಪಾಸಣೆ ಆಡಳಿತಾತ್ಮಕ ವಿಷಯದಲ್ಲಿ ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರು (ಆ) ಸಲ್ಲಿಸುವ ಕಡತಗಳನ್ನು ಉಪ ನಿರ್ದೇಶಕರು (ಆಡಳಿತ) ರವರಿಗೆ ಆದೇಶಕ್ಕಾಗಿ ಸಲ್ಲಿಸುವುದು. ನಿರ್ದೇಶನಾಲಯದಲ್ಲಿ ಸಹಾಯಕ ಮಾಹಿತಿ ಅಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುವುದು. ಕಛೇರಿಯ ಬಟವಾಡೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.</p>
ಸಹಾಯಕ ನಿರ್ದೇಶಕರು (ಕಾರ್ಯಕ್ರಮ)	<p>ಎಲ್ಲಾ ಸಾಕ್ಷರತಾ ಕಾರ್ಯಕ್ರಮಗಳ ಪ್ರಸ್ತಾವನೆ ಪರಿಶೀಲನೆ, ಮತ್ತು ಕ್ರಿಯಾ ಯೋಜನೆಗಳ ತಯಾರಿಕೆ ತರಬೇತಿ ಕಾರ್ಯಾಗಾರಗಳು, ಪರಿವೀಕ್ಷಣೆ ಮತ್ತು ಮೌಲ್ಯಮಾಪನ ಅಂಕಿ ಅಂಶಗಳ ನಿರ್ವಹಣೆ ಮಾಸಿಕ ಸಭೆ ನಿರ್ವಹಣೆ, ನೋಡಲ್ ಅಧಿಕಾರಿಗಳ ಪರಿವೀಕ್ಷಣೆಗೆ ಸಂಬಂಧಪಟ್ಟ ಕಡತಗಳನ್ನು ಆದೇಶಕ್ಕಾಗಿ ಉಪ ನಿರ್ದೇಶಕರು ಕಾರ್ಯಕ್ರಮರವರಿಗೆ ಸಲ್ಲಿಸುವುದು.</p>
ಸಹಾಯಕ ನಿರ್ದೇಶಕರು (ಯೋಜನೆ)	<p>ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಕಾರ್ಯನಿರ್ವಹಣೆ, ಕಾರ್ಯಕ್ರಮಗಳಿಗೆ ಪೂರಕವಾದ ಅನುದಾನ, ತರಬೇತಿಗಾಗಿ ಅನುದಾನ ಬಿಡುಗಡೆ, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ರಚನೆ ಹಾಗೂ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಿ ಅನುಮೋದನೆಗೆ ಮೇಲಾಧಿಕಾರಿಗಳಿಗೆ ಸಲ್ಲಿಸುವುದು.</p>
ಸಹಾಯಕ ನಿರ್ದೇಶಕರು (ಎಂ & ಇ)	<p>ಆಯವ್ಯಯ ತಯಾರಿಸುವುದು, ಎಂ.ಎಂ.ಆರ್. ವಾರ್ಷಿಕ ವರದಿ, ಬಜೆಟ್ ಬಾಷಣ, ಆಡಿಟ್ ತಪಾಸಣಾ ಅನುಪಾಲನಾ ವರದಿ, ದಾಖಲೀಕರಣ ನಿರ್ವಹಣೆ, ಮೌಲ್ಯಮಾಪನಕ್ಕೆ ಸಂಬಂಧಪಟ್ಟ ಕಡತಗಳನ್ನು ಸಹಾಯಕ ಸಾಂಖ್ಯಿಕ ಅಧಿಕಾರಿ ಮತ್ತು ವಿಷಯ ನಿರ್ವಾಹಕರುಗಳು, ಅಧೀಕ್ಷಕರು (ಲೆಕ್ಕ)ರವರ ಮುಖಾಂತರ ನೀಡಿರುವ ಕಡತಗಳನ್ನು ಪರಿಶೀಲಿಸಿ ಉಪನಿರ್ದೇಶಕರು (ಕಾರ್ಯಕ್ರಮ) ರವರಿಗೆ ಸಲ್ಲಿಸುವುದು.</p>
ಉಪ ನಿರ್ದೇಶಕರು (ಆಡಳಿತ)	<p>ಇಲಾಖೆಯ ಆಡಳಿತ ವಿಭಾಗಕ್ಕೆ ಸಂಬಂಧಿಸಿದ ಮತ್ತು ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಇಲಾಖೆಯ ಸಿಬ್ಬಂದಿ ವರ್ಗದವರ ರಜೆ ಮಂಜೂರಾತಿ ಮತ್ತು ಲೆಕ್ಕ ಪತ್ರ ನಿರ್ವಹಣೆ, ನಗದು ಪುಸ್ತಕ ನಿರ್ವಹಣೆ ಮಾಡುವುದು. ಆಡಳಿತ ವಿಷಯಗಳಿಗೆ ಸಂಬಂಧಿಸಿದ ಕಡತಗಳ ನಿರ್ವಹಣೆ, ಎಲ್‌ಎ/ಎಲ್‌ಸಿ. ಪ್ರಶ್ನೆಗಳಿಗೆ ಉತ್ತರಗಳನ್ನು ತಯಾರಿಸುವುದು ಆಡಳಿತ ವಿಭಾಗ ಮತ್ತು ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಎಲ್ಲಾ ಕಡತಗಳನ್ನು ಪರಿಶೀಲಿಸಿ ನಿರ್ದೇಶಕರಿಗೆ ಆದೇಶಕ್ಕಾಗಿ ಸಲ್ಲಿಸುವುದು. ನಿರ್ದೇಶಕರು ಸೂಚಿಸುವ ಹಾಗೂ ಅವರ ಮಾರ್ಗದರ್ಶನದಲ್ಲಿ ಒಟ್ಟಾರೆಯಾಗಿ ನಿರ್ದೇಶನಾಲಯದ ಆಡಳಿತ ನಿರ್ವಹಣೆ</p>

	ಮಾಡುವುದು, ನಿರ್ದೇಶನಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುವುದು.
ಉಪ ನಿರ್ದೇಶಕರು (ಕಾರ್ಯಕ್ರಮ)	ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ವತಿಯಿಂದ ರಾಜ್ಯ ಸಾಕ್ಷರತಾ ಯೋಜನೆಗಳ ಕಾರ್ಯಕ್ರಮ ರೂಪಿಸುವುದು. ತರಬೇತಿ ಪರಿವೀಕ್ಷಣೆ ಮತ್ತು ಮೌಲ್ಯಮಾಪನ ಈ ವಿಷಯಕ್ಕೆ ಸಂಬಂಧಪಟ್ಟ ಕಡತಗಳನ್ನು ಮಾನ್ಯ ನಿರ್ದೇಶಕರಿಗೆ ಆದೇಶಕ್ಕಾಗಿ ಸಲ್ಲಿಸುವುದು.
ನಿರ್ದೇಶಕರು	ಇಲಾಖೆಯ ಮುಖ್ಯಸ್ಥರಾದ ನಿರ್ದೇಶಕರು ಇಲಾಖೆಯ ಅಧೀನಕ್ಕೊಳಪಡುವ ಎಲ್ಲಾ ಕೆಲಸ ಕಾರ್ಯಗಳು ಹಾಗೂ ರಾಜ್ಯ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುಮೋದನಾಧಿಕಾರಿಯಾಗಿರುತ್ತಾರೆ. ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುವುದು. ಹಾಗೂ ಶಿಸ್ತುಪ್ರಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು. ಇಲಾಖೆಯ ಎಲ್ಲಾ ಅನುದಾನದ ಬಿಲ್ಲುಗಳಿಗೆ ಮೇಲರುಜು ಮಾಡುವ ಅಧಿಕಾರ ಹೊಂದಿರುತ್ತಾರೆ. ತಿಂಗಳ ಮೊದಲ ಶನಿವಾರದಂದು ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸುವುದು ಮತ್ತು ಪರಿಹಾರ ನೀಡುವುದು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಲೋಕ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳ ದಿನಚರಿಯನ್ನು ಅನುಮೋದನೆ ಮಾಡುವುದು ಹಾಗೂ ಸಿಬ್ಬಂದಿ ಹಾಗೂ ಅಧಿಕಾರಿಗಳ ಗೋಪ್ಯ ವರದಿಗಳಿಗೆ ಅಂಗೀಕಾರ ನೀಡುವುದು. ಮಾಹಿತಿ ಹಕ್ಕು ಅಧಿನಿಯಮ 2005ರಡಿ ಮೇಲ್ನುವಿ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುವುದು.

**ನಿಯಮ 4 (i) b (iii) ಮೇಲ್ವಿಚಾರಣೆ ಹಾಗೂ ಹೊಣೆಗಾರಿಕೆಯೊಂದಿಗೆ ತೀರ್ಮಾನ ತೆಗೆದುಕೊಳ್ಳುವ  
ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು**

ಅಧೀಕ್ಷಕರು (ಅಡಳಿತ)ಹಾಗೂ(ಲೆಕ್ಕ)	ಅಡಳಿತ ಹಾಗೂ ಲೆಕ್ಕ ಪತ್ರ ವಿಭಾಗಗಳ ವಿಷಯ ನಿರ್ವಾಹಕರುಗಳು ಮಂಡಿಸುವ ಎಲ್ಲಾ ಕಡತಗಳನ್ನು ಪರಿಶೀಲಿಸಿ ನಿಯಮಗಳನ್ನು ಉಲ್ಲೇಖಿಸಿ ಮೇಲಾಧಿಕಾರಿಗಳಿಗೆ ಆದೇಶಕ್ಕಾಗಿ ಮಂಡಿಸುವುದು. ಕಾಲಕಾಲಕ್ಕೆ ಕಡತಗಳ ವಿಲೇಗೆ ಕ್ರಮ ಕೈಗೊಳ್ಳುವುದು.
ಲೆಕ್ಕಪರಿಶೋಧನಾಧಿಕಾರಿ	ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಹಣಕಾಸು ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಅಭಿಪ್ರಾಯ ನೀಡುವುದು ಹಾಗೂ ಇತರೆ ಶಾಖೆಗಳ ಕಡತಗಳ ಪರಿಶೀಲಿಸಿ ಅಭಿಪ್ರಾಯದೊಂದಿಗೆ ಮೇಲಾಧಿಕಾರಿಗಳಿಗೆ ಆದೇಶಕ್ಕಾಗಿ ಮಂಡಿಸುವುದು.
ಲೆಕ್ಕಾಧಿಕಾರಿ	ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಹಣಕಾಸು ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಅಭಿಪ್ರಾಯ ನೀಡುವುದು ಹಾಗೂ ಇತರೆ ಶಾಖೆಗಳ ಕಡತಗಳ ಪರಿಶೀಲಿಸಿ ಅಭಿಪ್ರಾಯದೊಂದಿಗೆ ಮೇಲಾಧಿಕಾರಿಗಳಿಗೆ ಆದೇಶಕ್ಕಾಗಿ ಮಂಡಿಸುವುದು
ಸಹಾಯಕ ನಿರ್ದೇಶಕರುಗಳು	ಮಂಡಿಸಲಾದ ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವುದು ಮತ್ತು ಪ್ರಚಲಿತ ನಿಯಮಗಳನ್ನು ವ್ಯಾಖ್ಯಾನಿಸುವುದು. ಕಡತಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಒಪ್ಪಿಸುವುದು. ಕಛೇರಿಯ ಬಟವಾಡೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.
ಉಪ ನಿರ್ದೇಶಕರುಗಳು	ಮಂಡಿಸಲಾದ ವಿಷಯಗಳ ಬಗ್ಗೆ ಕಡತಗಳನ್ನು ಪರಿಶೀಲಿಸಿ, ಪ್ರಸ್ತಾವನೆ ಟಿಪ್ಪಣಿಯನ್ನು ಅನುಮೋದನೆಗಾಗಿ ನಿರ್ದೇಶಕರಿಗೆ ಮಂಡಿಸುವುದು. ಕಛೇರಿಯ ಸಿಬ್ಬಂದಿಯ ಸಕ್ರಮಗೊಂಡ ಸೇವಾ ವಿವರಗಳ ನಿರ್ವಹಣೆ, ಶಾಖಾಧಿಕಾರಿಗಳಿಂದ ಸ್ವೀಕರಿಸಿದ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮೇಲಾಧಿಕಾರಿಗಳ ಒಪ್ಪಿಗೆಗೆ ಸಲಹೆಗಳೊಂದಿಗೆ ಸಲ್ಲಿಸುವುದು.
ನಿರ್ದೇಶಕರು	ಪ್ರಸ್ತಾವನೆಯನ್ನು ವಿಶ್ಲೇಷಿಸಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ನಿರ್ಣಯಿಸಿ ನಿಯಮಾನುಸಾರ ಆದೇಶ ನೀಡುವುದು ಹಾಗೂ ಅಗತ್ಯವಿದ್ದಲ್ಲಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು.

**ನಿಯಮ 4 (i) b (iv) ಕಾರ್ಯವನ್ನು ನಿರ್ವಹಿಸಲು ನಿಗದಿಪಡಿಸಲಾದ ಸೂತ್ರಗಳು (Norms)**

ಜವಾನ	ಕಛೇರಿಯನ್ನು ಸ್ವಚ್ಛಗೊಳಿಸುವುದು, ಕಡತಗಳನ್ನು, ಟಪಾಲುಗಳನ್ನು ತೆಗೆದುಕೊಂಡು ಹೋಗುವುದು, ಖಜಾನೆ ಹಾಗೂ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಕೆಲಸ ನಿರ್ವಹಿಸುವುದು.
ದ್ವಿತೀಯ ದರ್ಜೆ / ಪ್ರಥಮ ದರ್ಜೆ ಸಹಾಯಕರುಗಳು	ಕಛೇರಿ ಕೈಪಿಡಿಯಲ್ಲಿ ಸೂಚಿಸಿರುವಂತೆ ನಿಯಮಾನುಸಾರ ಕಡತಗಳು ಮತ್ತು ಟಪಾಲುಗಳನ್ನು 5 ದಿನಗಳ ಒಳಗಾಗಿ ಮಂಡಿಸುವುದು.ತುರ್ತು ಪತ್ರಗಳನ್ನು ಆಯಾದಿನವೇ ಮಂಡಿಸುವುದು.
ಅಧೀಕ್ಷಕರು	ಸೇವಾ ನಿಯಮಗಳನ್ವಯ ಆದ್ಯತೆ ಹಾಗೂ ತುರ್ತು ಕೆಲಸದ ನಿಮಿತ್ತ ಕಾರ್ಯ ನಿರ್ವಹಿಸುವುದು.
ಲೆಕ್ಕಪರಿಶೋಧನಾಧಿಕಾರಿ	ಸೇವಾ ನಿಯಮಗಳನ್ವಯ ಆದ್ಯತೆ ಹಾಗೂ ತುರ್ತು ಕೆಲಸದ ನಿಮಿತ್ತ ಕಾರ್ಯ ನಿರ್ವಹಿಸುವುದು.
ಲೆಕ್ಕಾಧಿಕಾರಿ	ಸೇವಾ ನಿಯಮಗಳನ್ವಯ ಆದ್ಯತೆ ಹಾಗೂ ತುರ್ತು ಕೆಲಸದ ನಿಮಿತ್ತ ಕಾರ್ಯ ನಿರ್ವಹಿಸುವುದು.
ಸಹಾಯಕ ನಿರ್ದೇಶಕರು	ಸೇವಾ ನಿಯಮಗಳನ್ವಯ ಆದ್ಯತೆ ಹಾಗೂ ತುರ್ತು ಕೆಲಸದ ನಿಮಿತ್ತ ಕಾರ್ಯ ನಿರ್ವಹಿಸುವುದು.
ಉಪ ನಿರ್ದೇಶಕರು	ಸೇವಾ ನಿಯಮಗಳನ್ವಯ ಆದ್ಯತೆ ಹಾಗೂ ತುರ್ತು ಕೆಲಸದ ನಿಮಿತ್ತ ಕಾರ್ಯ ನಿರ್ವಹಿಸುವುದು.
ನಿರ್ದೇಶಕರು	ಸೇವಾ ನಿಯಮಗಳನ್ವಯ ಆದ್ಯತೆ ಹಾಗೂ ತುರ್ತು ಕೆಲಸದ ನಿಮಿತ್ತ ಕಾರ್ಯನಿರ್ವಹಿಸುವುದು.

**ನಿಯಮ 4 (i) b (V) ಕಾರ್ಯ ನಿರ್ವಹಿಸುವ ಸಂಬಂಧವಾಗಿ ಸಂಸ್ಥೆ ಹೊಂದಿರುವ ಅಥವಾ ಅಧೀನದಲ್ಲಿರುವ ಅಥವಾ ಅದರ ನೌಕರರು ಅನುಸರಿಸಬೇಕಾದ ನಿಯಮಗಳು, ನಿಬಂಧನೆಗಳು, ಸೂಚನೆಗಳು, ಕೈಪಿಡಿ ಮತ್ತು ದಾಖಲೆಗಳು.**

1. ಆಡಳಿತಕ್ಕೆ ಸಂಬಂಧಪಟ್ಟ ಮತ್ತು ಸರ್ಕಾರದಿಂದ ಹೊರಡಿಸಲಾದ ರಾಜ್ಯ ಪತ್ರದ ಸುತ್ತೋಲೆಗಳು, ಅಧಿಸೂಚನೆ, ಅಧಿಕೃತ ಜ್ಞಾಪನ ಪತ್ರಗಳು.
2. ಕರ್ನಾಟಕ ನಾಗರಿಕ ಸೇವಾ ನಿಯಮಗಳು.
3. ಕರ್ನಾಟಕ ಆರ್ಥಿಕ ಸಂಹಿತೆ ಹಾಗೂ ಆಯವ್ಯಯ ಕೈಪಿಡಿ.
4. ಸಿಸಿಎ ನಿಯಮಗಳು, (ವರ್ಗೀಕರಣ ಹತೋಟಿ ಮತ್ತು ಮೇಲ್ಮನವಿ).
5. ನಿರ್ದೇಶನಾಲಯದ ಸುತ್ತೋಲೆ ಮತ್ತು ಜ್ಞಾಪನಗಳು.

**ನಿಯಮ 4 (i) b (Vi) ಸಂಸ್ಥೆ ಹೊಂದಿರುವ ಅಥವಾ ಅದರ ಅಧೀನದಲ್ಲಿರುವ ವರ್ಗೀಕೃತ ದಾಖಲೆಗಳ ಪಟ್ಟಿ**

1. ನಿಯತ ಕಾಲಿಕ ನೋಂದಣಿ ಪುಸ್ತಕ (Periodical Register)
2. ವಿಷಯ ನೋಂದಣಿ (Case Register)
3. ಹೊಸ ನೋಂದಣಿಗಳನ್ನು ತೆರೆಯುವುದು (Opening Register)
4. ವಿಷಯಗಳಿಗೆ ಕ್ರಮಾಂಕ (Numbering Cases)
5. ಸಂಯುಕ್ತ ವಿಷಯಗಳು (Composite Cases)

6. ಮಾಸಿಕ ಬಾಕಿ ವಿಷಯಗಳ ಪಟ್ಟಿ (Monthly arrears list of cases)
7. ಸಾಪ್ತಾಹಿಕ ಬಾಕಿ ಪತ್ರಗಳ ವಿವರ ಪಟ್ಟಿ (Weekly arrears Statement of papers)
8. ಸಾಮಾನ್ಯ ಸ್ವೀಕೃತಿ ನೋಂದಣಿ.
9. ಕರೆ ಪುಸ್ತಕ
10. ಶುದ್ಧಪ್ರತಿ ನೋಂದಣಿ.
11. ರವಾನೆ ನೋಂದಣಿ
12. ಸ್ಟ್ಯಾಂಪ್ ನೋಂದಣಿ
13. ಸ್ಥಳೀಯ ಬಟವಾಡೆ ಪುಸ್ತಕ
14. ರಿಕಾರ್ಡ್ ನೋಂದಣಿ
15. ರಿಕಾರ್ಡ್ ನೀಡಿಕೆ ನೋಂದಣಿ
16. ಹಾಜರಾತಿ ಪುಸ್ತಕ
17. ನಗದುಪುಸ್ತಕ
18. ವೇತನ ಬಟವಾಡೆ ವಹಿ
19. ಆಕಸ್ಮಿಕ ರಜೆಗಳ ನೋಂದಣಿ
20. ಪುಸ್ತಕ ಮತ್ತು ಪ್ರಕಟಣೆಗಳ ನೋಂದಣಿ
21. ಗ್ರಂಥಾಲಯ ಪುಸ್ತಕ ನೀಡಿಕೆ ನೋಂದಣಿ
22. ಚರ ಮತ್ತು ಸ್ಥಿರಾಸ್ತಿಗಳ ಖಾಯಂ ದಾಸ್ತಾನುವಹಿ
23. ವಾಹನಗಳ ನೋಂದಣಿ ಪುಸ್ತಕಗಳು
24. ಸಾದಿಲ್ವಾರು ಲೇಖನ ಸಾಮಗ್ರಿಗಳ ನೋಂದಣಿ ಮತ್ತು ವಿತರಣೆ
25. ನಗದು ಪುಸ್ತಕ
26. ಚಲನ ವಲನ ವಹಿ
27. ರಶೀದಿ ಪುಸ್ತಕ

**ನಿಯಮ 4 (i) b (Vii) ನೀತಿ ನಿಯಮಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಸಾರ್ವಜನಿಕರ ಅಥವಾ ಅವರ ನಿವೇದನೆಗಳ ಕುರಿತಂತೆ ಸಮಾಲೋಚಿಸಲು ಇರುವ ವ್ಯವಸ್ಥೆಗಳು**

ಜನ ಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಮಾಡಲಾದ ವ್ಯವಸ್ಥೆಯ ವಿವರಣೆ.	ತಿಂಗಳ ಮೊದಲ ಶನಿವಾರದಂದು ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರುಗಳನ್ನು ಪಡೆಯಲು ಸೂಚನಾ ಫಲಕದಲ್ಲಿ ಪ್ರಕಟಿಸುವುದು. ಸಲಹೆಗಳನ್ನು ಸ್ವೀಕರಿಸಲು ಸಲಹಾ ಪಟ್ಟಿಗೆಯನ್ನು ಕಛೇರಿಯ ಪ್ರಾಂಗಣದಲ್ಲಿಡಲಾಗಿದೆ ಹಾಗೂ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಂತರ್ಜಾಲದಲ್ಲಿ ಅಳವಡಿಸಲಾಗಿದೆ.
---	---

**ನಿಯಮ 4 (i) b (Viii) ಅಂಗ ಸಂಸ್ಥೆಯಾಗಿ ಅಥವಾ ಸಲಹೆಗಾಗಿ ರಚಿಸಿದ ಎರಡು ಅಥವಾ ಹೆಚ್ಚಿನ ಸದಸ್ಯರಿರುವ ಮಂಡಳಿ, ಪರಿಷತ್, ಸಮಿತಿ ಮತ್ತು ಇತರೆ ಸಂಸ್ಥೆಗಳ ಬಗ್ಗೆ ಇರುವ ವಿವರ ಮತ್ತು ಅವುಗಳು ನಡೆಸುವ ಸಭೆಗೆ ಸಾರ್ವಜನಿಕರಿಗೆ ಮುಕ್ತವಕಾಶ ಅಥವಾ ಸಭಾ ನಡವಳಿಗಳ ಲಭ್ಯತೆ ಬಗ್ಗೆ.**

ಎರಡು ಅಥವಾ ಹೆಚ್ಚಿನ ಸದಸ್ಯರುಗಳನ್ನು ಒಳಗೊಂಡ ರಚಿಸಲಾದ ಮಂಡಳಿಗಳು, ಪರಿಷತ್ತುಗಳು ಸಮಿತಿಗಳು ಮತ್ತು ಇತರೇ ಸ್ಥಳೀಯ ಸಂಸ್ಥೆಗಳ ಸಲಹೆ ಸೂಚನೆಗಳು ಮತ್ತು ಅವುಗಳ ಸಭೆಯ ಕಾರ್ಯ ಕಲಾಪಗಳ ವಿವರಣೆಯನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸುವುದು.	<ol style="list-style-type: none"> <li>1. ಈ ನಿರ್ದೇಶನಾಲಯದಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದಲ್ಲಿ ಸರ್ವ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.</li> <li>2. ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.</li> </ol>
--	---



ನಿಯಮ 4 (i) b (ix) ಅಧಿಕಾರಿಗಳು ಮತ್ತು ನೌಕರರುಗಳ ವಿವರ ನಿರ್ದೇಶಿಕೆ (ಡೈರಕ್ಟರಿ)

ಕ್ರ. ಸಂ.	ಅಧಿಕಾರಿಯ ಹೆಸರು ಶ್ರೀಮತಿ/ಶ್ರೀ	ಪದನಾಮ	ದೂರವಾಣಿ ಸಂಖ್ಯೆ	ವಿಸ್ತರಣೆ ಸಂಖ್ಯೆ (Extn.)	ಮೊಬೈಲ್ ಸಂಖ್ಯೆ
1	ಸುಷಮಾ ಗೋಡಬೋಲೆ ಭಾ.ಆ.ಸೆ	ನಿರ್ದೇಶಕರು	23444870/ 23444111	201	9449480805
2	ಅಶ್ವಥ್ ನಾರಾಯಣಗೌಡ ಬಿ.ಹೆಚ್	ಉಪನಿರ್ದೇಶಕರು (ಆಡಳಿತ)	23369135/ 23444871	204	9620661535
3	ಖಾಲಿ	ಉಪನಿರ್ದೇಶಕರು (ಕಾರ್ಯಕ್ರಮ)	23444871	205	-
4	ಪರಶಿವಮೂರ್ತಿ ಎನ್. ಸಿ.	ಸಹಾಯಕ ನಿರ್ದೇಶಕರು (ಆಡಳಿತ)	23444871	203	7259274319
5	ಆರ್. ರಂಗಪ್ಪ	ಸಹಾಯಕ ನಿರ್ದೇಶಕರು(ಎಂ&ಇ)	23444871	218	9972318399
6	ಡಾ   ಎಂ.ಆರ್. ದೊರೆರಾಜು	ಸಹಾಯಕ ನಿರ್ದೇಶಕರು (ಕಾರ್ಯಕ್ರಮ)	23444871	218	9663575724
7	ಆಶಾರಾಣಿ	ಸಹಾಯಕ ನಿರ್ದೇಶಕರು(ಯೋಜನೆ)	23444871	208	9448325239
8.	ಖಾಲಿ	ಲೆಕ್ಕಾಧಿಕಾರಿ	23444871		-
9.	ಶಕೀಲಾ ಯಾಸ್ಮೀನ್	ಲೆಕ್ಕಪರಿಶೋಧನಾಧಿಕಾರಿ	23444871	214	9448621192

ಕ್ರ.ಸಂ.	ಸಿಬ್ಬಂದಿಯ ಹೆಸರು ಶ್ರೀಮತಿ/ಶ್ರೀ	ಪದನಾಮ	ದೂರವಾಣಿ ಸಂಖ್ಯೆ
1	ಖಾಲಿ	ಅಧೀಕ್ಷಕರು (ಲೆಕ್ಕ)	23444870/23444871
2	ಮಂಜುಳಾ ಚಂದ್ರಕಾಂತ	ಅಧೀಕ್ಷಕರು (ಆಡಳಿತ)	
3	ಖಾಲಿ	ಸಹಾಯಕ ಸಾಂಖ್ಯಿಕ ಅಧಿಕಾರಿ	
4	ಎನ್. ಕಂಪಯ್ಯ	ಕಾರ್ಯಕ್ರಮ ಸಹಾಯಕರು	
5	ಶೋಭ.ಎ	ಪ್ರ.ದ.ಸ.	
6	ಶೈಲಶ್ರೀ ಜಿ.	ಪ್ರ.ದ.ಸ.	
7	ಪ್ರತೀಮಾ ಆರ್ ನಾಡಗೌಡ	ಪ್ರ.ದ.ಸ.	
8	ಮಂಜಪ್ಪ ಯು	ಪ್ರ.ದ.ಸ.	
9	ಅಶ್ವಿನಿ ಜೆ.	ದ್ವಿ.ದ.ಸ.	
10	ಸುಧಾ ಎಲ್	ದ್ವಿ.ದ.ಸ.	
11	ಸಿ.ಆರ್.ಶಿವಕುಮಾರ್	ಸಿ.ಸಿ.ಟಿ.	
12	ಹೆಚ್.ಪಿ.ಸುರೇಶ್	ವಾಹನ ಚಾಲಕರು	

**ನಿಯಮ 4(1) b (x) ನಿಯಮಾವಳಿಗಳಂತೆ ಪಡೆಯುವ ಪರಿಹಾರ ವ್ಯವಸ್ಥೆಯು ಸೇರಿದಂತೆ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿಯವರ ಮಾಸಿಕ ಸಂಭಾವನೆ ವಿವರ**

ಕ್ರ. ಸಂ	ಅಧಿಕಾರಿಯ ಹೆಸರು(ಶ್ರೀಮತಿ/ಶ್ರೀ)	ಪದನಾಮ	ವೇತನ ಶ್ರೇಣಿ	ವೇತನ ರೂ.
1	ಸುಷಮಾ ಗೋಡಬೋಲೆ, ಭಾ.ಆ.ಸಿ	ನಿರ್ದೇಶಕರು	78800-209200	134500
2	ಅಶ್ವಥ್ ನಾರಾಯಣಗೌಡ ಬಿ.ಹೆಚ್	ಉಪನಿರ್ದೇಶಕರು (ಆಡಳಿತ)	67550-104600	76300
3	ಖಾಲಿ	ಉಪನಿರ್ದೇಶಕರು (ಕಾರ್ಯಕ್ರಮ)	67550-104600	-
4	ಪರಶಿವಮೂರ್ತಿ ಎನ್. ಸಿ.	ಸಹಾಯಕ ನಿರ್ದೇಶಕರು (ಆಡಳಿತ)	56800-99600	86100
5	ಆರ್. ರಂಗಪ್ಪ	ಸಹಾಯಕ ನಿರ್ದೇಶಕರು (ಎಂ&ಇ)	52650-97100	73300
6	ಡಾ  ಎಂ.ಆರ್. ದೊರೆರಾಜು	ಸಹಾಯಕ ನಿರ್ದೇಶಕರು (ಕಾರ್ಯಕ್ರಮ)	56800-99600	86100
7	ಆಶಾರಾಣಿ	ಸಹಾಯಕ ನಿರ್ದೇಶಕರು (ಯೋಜನೆ)	48900-92700	73600
8.	ಖಾಲಿ	ಲೆಕ್ಕಾಧಿಕಾರಿ	52650-97100	-
9.	ಶಕೀಲಾ ಯಾಸೀನ್	ಲೆಕ್ಕಪರಿಶೋಧನಾಧಿಕಾರಿ	43100-83900	53900

**ಲೋಕ ಶಿಕ್ಷಣ ನಿರ್ದೇಶನಾಲಯ ಸಿಬ್ಬಂದಿ ವರ್ಗದವರ ವೇತನ ವಿವರಗಳು**

ಕ್ರ.ಸ	ಸಿಬ್ಬಂದಿಯ ಹೆಸರು (ಶ್ರೀಮತಿ/ಶ್ರೀ)	ಪದನಾಮ	ವೇತನ ಶ್ರೇಣಿ	ವೇತನ ರೂ.
1.	ಖಾಲಿ	ಅಧೀಕ್ಷಕರು (ಲೆಕ್ಕ)	40900-78200	-
2.	ಮಂಜುಳಾ ಚಂದ್ರಕಾಂತ	ಅಧೀಕ್ಷಕರು (ಆಡಳಿತ)	37900-70850	40900
3.	ಖಾಲಿ	ಸಹಾಯಕ ಸಾಂಖ್ಯಿಕ ಅಧಿಕಾರಿ	37900-70850	-
4.	ಎನ್. ಕೆಂಪಯ್ಯ	ಕಾರ್ಯಕ್ರಮ ಸಹಾಯಕರು	33450-62600	50150
5.	ಎ. ಶೋಭ	ಪ್ರಥಮ ದರ್ಜೆ ಸಹಾಯಕರು	33450-62600	47650
6	ಶೈಲಶ್ರೀ ಜಿ	ಪ್ರಥಮ ದರ್ಜೆ ಸಹಾಯಕರು	27650-52650	52650
7	ಮಂಜಪ್ಪ ಯು	ಪ್ರಥಮ ದರ್ಜೆ ಸಹಾಯಕರು	27650-52650	34300
8	ಪ್ರತೀಮಾ ಆರ್ ನಾಡಗೌಡ	ಪ್ರಥಮ ದರ್ಜೆ ಸಹಾಯಕರು	27650-52650	37900
9	ಅಶ್ವಿನಿ ಜೆ.	ದ್ವಿತೀಯ ದರ್ಜೆ ಸಹಾಯಕರು	21400-42000	24600
10	ಸುಧಾ ಎನ್	ದ್ವಿತೀಯ ದರ್ಜೆ ಸಹಾಯಕರು	23500-47650	28300
11	ಸಿ.ಆರ್. ಶಿವಕುಮಾರ್	ದ್ವಿತೀಯ ದರ್ಜೆ ಸಹಾಯಕರು	25800-51400	36950
12	ಹೆಚ್.ಪಿ.ಸುರೇಶ್	ವಾಹನ ಚಾಲಕರು	25800-51400	38850

**ನಿಯಮ 4 (i) b (xi) ಕಾರ್ಯಭಾರಕ್ಕನುಗುಣವಾಗಿ ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸಿ ಹಂಚಿಕೆಯಾಗಿರುವ ಆಯವ್ಯಯ, ಪ್ರಸ್ತಾಪಿತ ಖರ್ಚು ಮತ್ತು ಬಟವಾಡೆ ಮಾಡಿದ ವಿವರ (ರೂ.ಲಕ್ಷ ಗಳಲ್ಲಿ)**

ಕ್ರ.ಸಂ.	ಲೆಕ್ಕ ಶೀರ್ಷಿಕೆ	ವಿವರಗಳು	2021-22
1	2202-04-001-0-01	ಆಡಳಿತ ಬಲವರ್ಧನೆ/ವೇತನ	182-00
	ಒಟ್ಟು		<b>182-00</b>

**ಲಿಂಕ್ ಡಾಕ್ಯುಮೆಂಟ್‌ನಲ್ಲಿ ಜಿಲ್ಲಾ ವಲಯದಡಿ ಬಿಡುಗಡೆಯಾಗಿರುವ ಅನುದಾನ:**

ಕ್ರ.ಸಂ.	ಲೆಕ್ಕ ಶೀರ್ಷಿಕೆ	ವಿವರಗಳು	2021-22
1	2202-00-104-0-37	ಜಿ.ಪಂ ಅನುದಾನ+ಜನ ಶಿಕ್ಷಣ ನಿಲಯ	400.02
2	2202-00-103-0-36	ಜಿ.ಪಂ ಅನುದಾನ+ಸಿಬ್ಬಂದಿ ವೇತನ	552.46
3	090	ಕಚೇರಿ ವೆಚ್ಚ	118.44
	ಒಟ್ಟು		1170.92

**ನಿಯಮ 4 (i) b (xii): ಸಹಾಯಧನ ಯೋಜನೆ ಮತ್ತು ಫಲಾನುಭವಿಗಳ ವಿವರ**

ಸಹಾಯಧನ ಯೋಜನೆ ಕಾರ್ಯಗತಗೊಳಿಸುವ ವಿಧಾನ ಮತ್ತು ಅದರ ಮೊತ್ತ ಹಾಗೂ ಫಲಾನುಭವಿಗಳ ವಿವರಣೆ	ಸಹಾಯಧನ ಯೋಜನೆ ಈ ಇಲಾಖೆಯಲ್ಲಿ ಇರುವುದಿಲ್ಲ.
--	---------------------------------------

**ನಿಯಮ 4 (i) b (xiii) : ಅಧಿಕಾರ ಪತ್ರಗಳು, ಪರ್ಮಿಟ್‌ಗಳು ಹಾಗೂ ವಿನಾಯಿತಿಗಳು**

ಅಧಿಕಾರ ಪತ್ರಗಳು, ಪರ್ಮಿಟ್‌ಗಳು ಹಾಗೂ ವಿನಾಯಿತಿಗಳು ಪಡೆದು ಕೊಳ್ಳುವವರ ವಿವರಗಳು	ಯಾವುದೂ ಇರುವುದಿಲ್ಲ
--	-------------------

**ನಿಯಮ 4 (i) b (xiv): ವಿದ್ಯುನ್ಮಾನ ಮಾಹಿತಿ ವಿವರ**

ವಿದ್ಯುನ್ಮಾನ ಉಪಕರಣ ರೂಪದಲ್ಲಿರುವ ಮಾಹಿತಿಯ ವಿವರಗಳು	<a href="https://massedu.karnataka.gov.in/">https://massedu.karnataka.gov.in/</a>
---	---

**ನಿಯಮ 4 (i) b (xv) : ನಾಗರಿಕರು ಮಾಹಿತಿ ಪಡೆಯಲು ಇರುವ ಗ್ರಂಥಾಲಯ ಮತ್ತು ವಾಚನಾಲಯ ಸೌಲಭ್ಯಗಳು**

ಮಾಹಿತಿ ಪಡೆಯಲು ನಾಗರಿಕರಿಗೆ ಇರುವ ಸೌಲಭ್ಯಗಳ ವಿವರಗಳು	ಇದೆ
--	-----

**RTI ACT 2005 ನಿಯಮ 4(i) (b) (i) ಸಂಸ್ಥೆಯ ವಿವರಗಳು, ರಚನಾ ಸೂಚಿ**

**ಕಾರ್ಯಗಳು ಹಾಗೂ ಕರ್ತವ್ಯಗಳು**


**ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ**

**ಸಂಸ್ಥೆಯ ವಿವರಗಳು:**

ರಾಜ್ಯದಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರವು ದಿನಾಂಕ 18.03.1995 ರಿಂದ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಲೋಕ ಶಿಕ್ಷಣ ನಿರ್ದೇಶನಾಲಯವು ಪ್ರಾಧಿಕಾರದ ಸಚಿವಾಲಯವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಸದರಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರಕ್ಕೆ ರಾಷ್ಟ್ರೀಯ ಸಾಕ್ಷರತಾ ಮಿಷನ್ ಮಾನ್ಯತೆ ದೊರೆತಿದ್ದು ಕೇಂದ್ರ ಸರ್ಕಾರದ ವಯಸ್ಕರ ಶಿಕ್ಷಣ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಅಗತ್ಯವಿರುವ ಅನುದಾನವನ್ನು ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರಕ್ಕೆ ನೇರವಾಗಿ ಬಿಡುಗಡೆ ಮಾಡುತ್ತದೆ. ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಎಲ್ಲಾ ನಿರ್ಣಯಗಳನ್ನು ಪ್ರಾಧಿಕಾರದ ಕಾರ್ಯಕಾರಿ ಸಮಿತಿಯ ಅನುಮೋದನೆ ಮೇರೆಗೆ ಕೈಗೊಳ್ಳಲಾಗುತ್ತದೆ.

ರಚನಾ ಸೂಚಿ

ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ



ಸರ್ವ ಸದಸ್ಯರ ಪಟ್ಟಿ

ಕ್ರ.ಸ.	ಹೆಸರು ಮತ್ತು ವಿಳಾಸ	ಪದನಾಮ
1	ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.	ಅಧ್ಯಕ್ಷರು
2	ಮಾನ್ಯ ಲೋಕ ಶಿಕ್ಷಣ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು.	ಉಪಾಧ್ಯಕ್ಷರು
3	ನಿರ್ದೇಶಕರು, ಲೋಕ ಶಿಕ್ಷಣ ನಿರ್ದೇಶನಾಲಯ	ಸದಸ್ಯ ಕಾರ್ಯದರ್ಶಿಗಳು

ಸರ್ವ ಸದಸ್ಯರ ಸಮಿತಿಯಲ್ಲಿ ಒಟ್ಟು 20 ಮಂದಿ ಸದಸ್ಯರಿರುತ್ತಾರೆ.

ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ

ಕ್ರ.ಸ	ಹೆಸರು ಮತ್ತು ವಿಳಾಸ	ಪದನಾಮ
1	ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು.	ಸಭಾಧ್ಯಕ್ಷರು
2	ಸರ್ಕಾರದ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಶಿಕ್ಷಣ ಇಲಾಖೆ, ಬೆಂಗಳೂರು.	ಉಪಾಧ್ಯಕ್ಷರು
3	ನಿರ್ದೇಶಕರು ಲೋಕ ಶಿಕ್ಷಣ ನಿರ್ದೇಶನಾಲಯ, ಮಲ್ಲೇಶ್ವರಂ, ಬೆಂಗಳೂರು.	ಸದಸ್ಯ ಕಾರ್ಯದರ್ಶಿಗಳು

ಕಾರ್ಯಕಾರಿ ಸಮಿತಿಯಲ್ಲಿ ಒಟ್ಟು 15 ಮಂದಿ ಸದಸ್ಯರಿರುತ್ತಾರೆ.

ಸರ್ವ ಸದಸ್ಯರು/ಕಾರ್ಯಕಾರಿ ಸಮಿತಿಗಳ ಅಧಿಕಾರ ಮತ್ತು ನಿರ್ವಹಿಸುವ ಕರ್ತವ್ಯಗಳು

ಸರ್ವ ಸದಸ್ಯರ ಸಮಿತಿ:

ಈ ಸಮಿತಿಗೆ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳು ಅಧ್ಯಕ್ಷರಾಗಿದ್ದು ಇಲಾಖಾ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಲೋಕ ಶಿಕ್ಷಣ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಸಮಿತಿಯಲ್ಲಿ ರಾಜ್ಯ ಸರ್ಕಾರದಿಂದ ನಾಮಕರಣಗೊಂಡ ವಿವಿಧ ಇಲಾಖಾ ಸಚಿವರು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರು ಒಳಗೊಂಡಂತೆ ಒಟ್ಟು 20 ಮಂದಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ಕರ್ತವ್ಯಗಳು:

1. ಈ ಸಮಿತಿಯು ಕೇಂದ್ರ ಮತ್ತು ರಾಜ್ಯ ಅನುದಾನದಲ್ಲಿ ಸಾಕ್ಷರಭಾರತ್, ನವಸಾಕ್ಷರರಿಗೆ ವೃತ್ತಿ ಕೌಶಲ ತರಬೇತಿ ಕಾರ್ಯಕ್ರಮಗಳು ಹಾಗೂ ವಿವಿಧ ಸಾಕ್ಷರತಾ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುವುದು.
2. ಕಾರ್ಯಕಾರಿ ಸಮಿತಿ ಸಿದ್ಧಪಡಿಸಿದ ವಾರ್ಷಿಕ ವರದಿಯನ್ನು ಅನುಮೋದಿಸುವುದು.

3. ಪ್ರಾಧಿಕಾರ ಲೆಕ್ಕಪತ್ರ ಪರಿಶೋಧನಾ ವರದಿ ಮತ್ತು ಬ್ಯಾಲೆನ್ಸ್ ಶೀಟನ್ನು ಅನುಮೋದಿಸುವುದು.
4. ಪ್ರಾಧಿಕಾರದ ಬೈಲಾಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆದು ತಿದ್ದುಪಡಿಗಳನ್ನು ತರುವುದು.
5. ಪ್ರಾಧಿಕಾರಕ್ಕೆ ವಹಿಸಿರುವಂತಹ ಜವಾಬ್ದಾರಿಗಳನ್ನು ನಿರ್ವಹಿಸುವುದು.

#### ಕಾರ್ಯಕಾರಿ ಸಮಿತಿ:

ಈ ಸಮಿತಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭಾಧ್ಯಕ್ಷರಾಗಿದ್ದು, ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಉಪಾಧ್ಯಕ್ಷರಾಗಿರುತ್ತಾರೆ. ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಸಮಿತಿಯಲ್ಲಿ ರಾಜ್ಯ ಸರ್ಕಾರದಿಂದ ನಾಮಕರಣಗೊಂಡ ವಿವಿಧ ಇಲಾಖೆಗಳ ಮುಖ್ಯಸ್ಥರು ಸೇರಿದಂತೆ ಒಟ್ಟು 15 ಮಂದಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

#### ಕರ್ತವ್ಯಗಳು:

1. ಪ್ರಾಧಿಕಾರದ ಬೈಲಾ ಪ್ರಕಾರ ನಿಗದಿಪಡಿಸಿರುವ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ, ಆಡಳಿತಾತ್ಮಕ, ಆರ್ಥಿಕ ಹಾಗೂ ಶೈಕ್ಷಣಿಕ ಅಧಿಕಾರವನ್ನು ಹೊಂದಿದ್ದು ಈ ಕುರಿತಂತೆ ಪ್ರಾಧಿಕಾರಕ್ಕೆ ಅಗತ್ಯವಿರುವ ಹುದ್ದೆಗಳನ್ನು ಸೃಷ್ಟಿಸಿ ಆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನಿಯಮಗಳ ಅನ್ವಯ ನೇಮಕ ಮಾಡುವ ಅಧಿಕಾರವನ್ನು ಹೊಂದಿರುತ್ತದೆ.
2. ಈ ಸಮಿತಿಯು ಪ್ರಾಧಿಕಾರದ ಆಡಳಿತ ಮತ್ತು ಹಣಕಾಸಿನ ಮೇಲೆ ಹತೋಟಿಯನ್ನು ಹೊಂದಿರುತ್ತದೆ.
3. ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬೇಕಾದ ಅನುದಾನದ ಕೊಡುಗೆ, ಉಡುಗೊರೆ, ದತ್ತಿ ಇತ್ಯಾದಿಗಳನ್ನು ಪಡೆದುಕೊಳ್ಳುವ ಮತ್ತು ಅವುಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ.
4. ಪ್ರಾಧಿಕಾರಕ್ಕೆ ಅಗತ್ಯವಿರುವ ಚರ ಸ್ಥಿರ ಆಸ್ತಿಯನ್ನು ಹೊಂದುವ ಅಧಿಕಾರ ಹೊಂದಿರುತ್ತದೆ.
5. ಪ್ರಾಧಿಕಾರದ ನಿರ್ವಹಣೆಗೆ ಅಗತ್ಯವಿರುವ ಸಲಹಾ ಸಮಿತಿಗಳು ಮತ್ತು ವಿಶೇಷ ಸಮಿತಿಗಳನ್ನು ನಿಯಮಾನುಸಾರ ರಚಿಸುವ ಅಧಿಕಾರ ಹೊಂದಿರುತ್ತದೆ. ಮತ್ತು ಅವುಗಳನ್ನು ವಿಸರ್ಜಿಸುವ ಅಧಿಕಾರವನ್ನೂ ಸಹ ಹೊಂದಿರುತ್ತದೆ.
6. ಪ್ರಾಧಿಕಾರದ ವಾರ್ಷಿಕ ವರದಿ ಮತ್ತು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆಗೆ ಮಂಡಿಸುವುದು.
7. ಈ ಸಮಿತಿಯು ಕೇಂದ್ರ ಮತ್ತು ರಾಜ್ಯ ಅನುದಾನದಲ್ಲಿ ಸಾಕ್ಷರಭಾರತ್, ನವಸಾಕ್ಷರರಿಗೆ ವೃತ್ತಿ ಕೌಶಲ ತರಬೇತಿ ಕಾರ್ಯಕ್ರಮಗಳು ಹಾಗೂ ವಿವಿಧ ಸಾಕ್ಷರತಾ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುವುದು
8. ಪ್ರಾಧಿಕಾರ ಲೆಕ್ಕಪತ್ರ ಪರಿಶೋಧನಾ ವರದಿ ಮತ್ತು ಬ್ಯಾಲೆನ್ಸ್ ಶೀಟನ್ನು ಅನುಮೋದಿಸುವುದು.

**ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ/ಜಿಲ್ಲಾ ಸಾಕ್ಷರತಾ/  
ಲೋಕ ಶಿಕ್ಷಣ ಸಮಿತಿಗಳು**

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 - 4 (i) (ಬಿ) (i) - ಸಂಸ್ಥೆಯ ವಿವರಗಳು,  
ರಚನಾ ಸೂಚಿ, ಕಾರ್ಯಗಳು ಹಾಗೂ ಕರ್ತವ್ಯಗಳು

**ಸಂಸ್ಥೆಯ ವಿವರಗಳು:**

ರಾಜ್ಯದ 30 ರೆವಿನ್ಯೂ ಜಿಲ್ಲೆಗಳು ಮತ್ತು 02 ಶೈಕ್ಷಣಿಕ ಜಿಲ್ಲೆಗಳಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸಮನ್ವಯಾಧಿಕಾರಿಗಳಾಗಿರುತ್ತಾರೆ. ಇವರುಗಳು ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳ ಕಾರ್ಯದರ್ಶಿಗಳಾಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದು, ಲೋಕ ಶಿಕ್ಷಣ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ ಜಿಲ್ಲಾ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.

ರಾಜ್ಯದ 32 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಹೆಸರು, ಕಛೇರಿ ವಿಳಾಸ, ದೂರವಾಣಿ ಮತ್ತು ಇ-ಮೇಲ್ ವಿವರಗಳು

<p>ಶ್ರೀ ಎನ್. ಬಿ. ಗೊರವರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಆಡಳಿತ ಭವನ, ಕೊರಡಿ ಸಂಖ್ಯೆ 238, ನವನಗರ, <b>ಬಾಗಲಕೋಟೆ -587 102.</b> ದೂರವಾಣಿ: ಕಛೇರಿ : 08354-235145 ಮೊಬೈಲ್ : 9448179455 <a href="mailto:zssbagalkot@gmail.com">zssbagalkot@gmail.com</a></p>	<p>ಶ್ರೀ ಹನುಮಂತಪ್ಪ (ಹೆ.ಪು) ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, (ಪು) ಜಿಲ್ಲಾ ಲೋಕ ಶಿಕ್ಷಣ ಸಮಿತಿ, <b>ಬೆಂಗಳೂರು ಗ್ರಾಮಾಂತರ ಜಿಲ್ಲೆ,</b> ಕೊರಡಿ ನಂ.201, ಎರಡನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ದೇವನಹಳ್ಳಿ ತಾ. ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ದೂರವಾಣಿ: ಕಛೇರಿ : 080-22353812 ಮೊಬೈಲ್ : 9448350266 <a href="mailto:zssbangalorerural@gmail.com">zssbangalorerural@gmail.com</a></p>
<p>ಶ್ರೀ ಶಿವರಾಜ ಪಾಟೀಲ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜನವಾಡ ರಸ್ತೆ, <b>ಬೀದರ್ ಜಿಲ್ಲೆ - 585401.</b> ದೂರವಾಣಿ: ಕಛೇರಿ : 08482-227592 ಮೊಬೈಲ್ : <a href="mailto:zssbidar@gmail.com">zssbidar@gmail.com</a></p>	<p>ಶ್ರೀ ಶಿವಪ್ರಕಾಶ್. ಸಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, <b>ಬಳ್ಳಾರಿ ಜಿಲ್ಲೆ - 580 101.</b> ದೂರವಾಣಿ: ಕಛೇರಿ : 08392-275365 ಮೊಬೈಲ್ : 9448695210 <a href="mailto:zssbellary@gmail.com">zssbellary@gmail.com</a></p>
<p>ಶ್ರೀಮತಿ ಎ.ಎಂ. ಜಯಶ್ರೀ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಹಳೆ ಡಿಹೆಚ್‌ಟಿ ಆವರಣ, ಎಂ.ವಡಗಾವಿ, <b>ಬೆಳಗಾವಿ ಜಿಲ್ಲೆ - 590005.</b> ದೂರವಾಣಿ: ಕಛೇರಿ : 08312-404708 ಮೊಬೈಲ್ : 8660812742 <a href="mailto:zssbelgaum@gmail.com">zssbelgaum@gmail.com</a></p>	<p>ಶ್ರೀಮತಿ ಪ್ರಭಾವತಿ (ಹೆ/ಪು) ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, <b>ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ - 590002</b> ದೂರವಾಣಿ: ಕಛೇರಿ : 08338-274646 ಮೊಬೈಲ್ : 9980640228 <a href="mailto:zsschikkodi@gmail.com">zsschikkodi@gmail.com</a></p>
<p>ಪಿ. ಚಂದ್ರಶೇಖರ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಬಿ.ಇ.ಬಿ. ಕಛೇರಿ ಆವರಣ, <b>ಚಾಮರಾಜನಗರ ಜಿಲ್ಲೆ-571 313.</b> ದೂರವಾಣಿ: ಕಛೇರಿ : 08226-225027 ಮೊಬೈಲ್ :9845680596</p>	<p>ಶ್ರೀ ನಜೀಮಾ ಖಾತೂನ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಹೊಸ ಜಿಲ್ಲಾ ಆಡಳಿತ ಭವನ, <b>ಚಿಕ್ಕಬಳ್ಳಾಪುರ ಜಿಲ್ಲೆ-562101.</b> ದೂರವಾಣಿ: ಕಛೇರಿ : 08156-273287 ಮೊಬೈಲ್ : 9900891513</p>




<p><a href="mailto:zsschamarajanagar@gmail.com">zsschamarajanagar@gmail.com</a></p>	<p><a href="mailto:zsschikballapur@gmail.com">zsschikballapur@gmail.com</a></p>
<p>ಶ್ರೀಮತಿ ಪಿ.ಎನ್. ಮಂಜುಳ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು,(ಹೆ.ಪು) ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಬಿ.ಇ.ಬ.ಕಛೇರಿ ಕಟ್ಟಡ, ಚಿತ್ರದುರ್ಗ ಐ.ಬಿ.ಎದುರು, <b>ಚಿತ್ರದುರ್ಗ ಜಿಲ್ಲೆ - 577501.</b> ದೂರವಾಣಿ: ಕಛೇರಿ : 08194-224275 ಮೊಬೈಲ್ : 9448944285 <a href="mailto:zsschitradurga@gmail.com">zsschitradurga@gmail.com</a></p>	<p>ಶ್ರೀ ಡಿ.ಐ. ಅಸುಂಡಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, (ಪ್ರಭಾರ) ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, <b>ಗದಗ ಜಿಲ್ಲೆ-582 101.</b> ದೂರವಾಣಿ: ಕಛೇರಿ : 08372-220491 ಮೊಬೈಲ್ : 9449089703 <a href="mailto:zssgadag@gmail.com">zssgadag@gmail.com</a></p>
<p>ಶ್ರೀ ಬಿ.ಎಸ್. ಪಾಟೀಲ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು,(ಪು) ಜಿಲ್ಲಾ ಲೋಕ ಶಿಕ್ಷಣ ಸಮಿತಿ, 3ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ದೇವಗಿರಿ, <b>ಹಾವೇರಿ ಜಿಲ್ಲೆ-581 101.</b> ದೂರವಾಣಿ: ಕಛೇರಿ : 08375-249299 ಮೊಬೈಲ್ : 9449570905 <a href="mailto:zsshaveri@gmail.com">zsshaveri@gmail.com</a></p>	<p>ಶ್ರೀ ಹನುಮಂತಪ್ಪ ಎಸ್. ನಾಟಕಾರ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಜಿಲ್ಲಾ ಲೋಕ ಶಿಕ್ಷಣ ಸಮಿತಿ, ವಿಕಾಸಭವನ 4ನೇ ಮಹಡಿ, <b>ಕಲಬುರಗಿ ಜಿಲ್ಲೆ-585102.</b> ದೂರವಾಣಿ: ಕಛೇರಿ : 08472-278636 ಮೊಬೈಲ್ : 9448650557 <a href="mailto:zssgulbarga@gmail.com">zssgulbarga@gmail.com</a></p>
<p>ಶ್ರೀ ನರಸಿಂಹಯ್ಯ (ಪು) ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, (ಪ್ರಭಾರ) ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಪಂಚಾಯಿತಿ ಕಛೇರಿ ಆವರಣ, <b>ಕೋಲಾರ ಜಿಲ್ಲೆ-563 101.</b> ದೂರವಾಣಿ: ಕಛೇರಿ : 08152-240011 ಮೊಬೈಲ್ : 9964273457 <a href="mailto:zsskolar@gmail.com">zsskolar@gmail.com</a></p>	<p>ಶ್ರೀಮತಿ ಉಮಾದೇವಿ ಸೊನ್ನದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, <b>ಕೊಪ್ಪಳ ಜಿಲ್ಲೆ-583 231.</b> ದೂರವಾಣಿ: ಕಛೇರಿ : 08539-220107 ಮೊಬೈಲ್ : 9482571484 <a href="mailto:zsskoppal@gmail.com">zsskoppal@gmail.com</a></p>
<p>ಶ್ರೀಮತಿ ರಿಜ್ವಾನ್ ಕೌಸರ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, <b>ಮಂಡ್ಯ -571 401.</b> ದೂರವಾಣಿ: ಕಛೇರಿ : 08232-224636 ಮೊಬೈಲ್ : 9916226417 <a href="mailto:zssmandya@gmail.com">zssmandya@gmail.com</a></p>	<p>ಶ್ರೀ ಕೆ.ಹೆಚ್. ಚಂದ್ರಶೇಖರ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ನಂ.5/1, ವಿನೋಬಾ ರಸ್ತೆ, ಪ್ರೀಮಿಯರ್ ಸ್ಟುಡಿಯೋ ಎದುರು, ಮಾನಸಗಂಗೋತ್ರಿ, ಮೈಸೂರು- 570006. ದೂರವಾಣಿ: ಕಛೇರಿ : 0821-2415063 ಮೊಬೈಲ್ : 8861810184 <a href="mailto:zssmysore@gmail.com">zssmysore@gmail.com</a></p>

<p>ಶ್ರೀ ಮಲ್ಲಿಕಾರ್ಜುನ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, (ಪ್ರಭಾರ) ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಕೃಪ ಕುಟೀರ, ಮನೆ ಸಂಖ್ಯೆ:1-9-29, 1ನೇ ಮಹಡಿ, ಆಜಾದ್‌ನಗರ, <b>ರಾಯಚೂರು-584101.</b> ದೂರವಾಣಿ: ಕಛೇರಿ : 08532-231561 ಮೊಬೈಲ್ : 9449545455 <a href="mailto:zssraichur@gmail.com">zssraichur@gmail.com</a></p>	<p>ಶ್ರೀ ಶಿವಪ್ಪ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು (ಪ್ರಭಾರ) ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಪಂಚಾಯತ್ ಕಾರ್ಯಾಲಯ, <b>ರಾಮನಗರ ಜಿಲ್ಲೆ-562159</b> ದೂರವಾಣಿ: ಕಛೇರಿ : 080-27273826 ಮೊಬೈಲ್ : 9845747522 <a href="mailto:zssramanagar@gmail.com">zssramanagar@gmail.com</a></p>
<p>ಶ್ರೀ ವಿ. ಮಾಧವ ರೆಡ್ಡಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಪಂಚಾಯತ್ ಕಛೇರಿ ಆವರಣ, <b>ತುಮಕೂರು ಜಿಲ್ಲೆ-572102.</b> ದೂರವಾಣಿ: ಕಛೇರಿ : 0816-2272203 ಮೊಬೈಲ್: 9845378563 <a href="mailto:zsstumkur@gmail.com">zsstumkur@gmail.com</a></p>	<p>ಶ್ರೀ ವಿ. ಮಾಧವ ರೆಡ್ಡಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಪಾವಗಡ ಗೇಟ್ ಸರ್ಕಲ್, ಮಧುಗಿರಿ ತಾಲ್ಲೂಕು, ಮಧುಗಿರಿ -572132 ದೂರವಾಣಿ: ಕಛೇರಿ : 08137-284111 ಮೊಬೈಲ್ 9663782961 <a href="mailto:zssmgiri@gmail.com">zssmgiri@gmail.com</a></p>
<p>ಡಾ. ಆನಂದ ದೇವರನಾವದಗಿ (ಹೆ.ಪ್ರ) ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, <b>ವಿಜಯಪುರ ಜಿಲ್ಲೆ-586 101.</b> ದೂರವಾಣಿ: ಕಛೇರಿ : 08352-252392 ಮೊಬೈಲ್ : 9663154018 <a href="mailto:zssvijayapur@gmail.com">zssvijayapur@gmail.com</a></p>	<p>ಶ್ರೀ ಅಜಿತ್ ನಾಯಕ (ಹೆ.ಪ್ರ) ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, (ಹೆ.ಪ್ರ) ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಕೊಂಡಿ ಸಂಖ್ಯೆ: ಬಿ5, 2ನೇ ಮಹಡಿ, ಜಿಲ್ಲಾಡಳಿತ ಭವನ, ಚಿತ್ತಾಪೂರ ರಸ್ತೆ, ಯಾದಗಿರಿ ಜಿಲ್ಲೆ - 585201. ದೂರವಾಣಿ: ಕಛೇರಿ : 08473-253170 ಮೊಬೈಲ್ : 9916286986 <a href="mailto:zssyadaeoyadgir@gmail.com">zssyadaeoyadgir@gmail.com</a></p>
<p>ಶ್ರೀಮತಿ ಶೋಭಾ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಪಂಚಾಯತ್ ಕಾರ್ಯಾಲಯ, ಬೆಂಗಳೂರು ದಕ್ಷಿಣ ತಾಲ್ಲೂಕು, ಕನಕಪುರ ಮುಖ್ಯರಸ್ತೆ, ತಾಲ್ಲೂಕು ಪಂಚಾಯಿತಿ ಕಛೇರಿ ಆವರಣ, ಬನಶಂಕರಿ ದೇವಸ್ಥಾನದ ಪಕ್ಕ, ಬನಶಂಕರಿ, <b>ಬೆಂಗಳೂರು-560078.</b> ದೂರವಾಣಿ: ಕಛೇರಿ : 080-26712569 ಮೊಬೈಲ್ : 9449711286 <a href="mailto:zlsurbandaeobng@gmail.com">zlsurbandaeobng@gmail.com</a></p>	<p>ಶ್ರೀ ಮೊಹಮ್ಮದ್ ರಫೀಕ್ ಖಾನ್. ಎ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಾಕ್ಷರತಾ ಸಮಿತಿ, ತಾಲ್ಲೂಕು ಪಂಚಾಯತ್ ಕಾರ್ಯಾಲಯ, ಬೇಲೂರು ರಸ್ತೆ, ಚಿಕ್ಕಮಗಳೂರು ಜಿಲ್ಲೆ-577 101 ದೂರವಾಣಿ: ಕಛೇರಿ : 08262-232028 ಮೊಬೈಲ್ : 9740729791 <a href="mailto:zsschikmagalur@gmail.com">zsschikmagalur@gmail.com</a></p>
<p>ಶ್ರೀ ಅಕ್ಷರ್ ಆಲಿ ಖಾಜಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಾಕ್ಷರತಾ ಸಮಿತಿ, ಬೆಳಗಾಂ ರಸ್ತೆ, <b>ಧಾರವಾಡ ಜಿಲ್ಲೆ- 580001</b> ದೂರವಾಣಿ: ಕಛೇರಿ : 0836-2740154</p>	<p>ಶ್ರೀ ಟಿ. ಅಂಬಣ್ಣ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಪಂಚಾಯತ್ ಕಾರ್ಯಾಲಯ, <b>ದಾವಣಗೆರೆ ಜಿಲ್ಲೆ-577005.</b></p>

<p>ಮೊಬೈಲ್ : 8792672707  <a href="mailto:zssdharwar@gmail.com">zssdharwar@gmail.com</a></p>	<p>ದೂರವಾಣಿ: ಕಛೇರಿ : 08192-260095  ಮೊಬೈಲ್ :  <a href="mailto:zssdavanagere@gmail.com">zssdavanagere@gmail.com</a></p>
<p>ಶ್ರೀ ಸುಧಾಕರ. ಕೆ.  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು,  ಜಿಲ್ಲಾ ಸಾಕ್ಷರತಾ ಸಮಿತಿ,  ಜಿಲ್ಲಾ ಪಂಚಾಯತ್ ಕಟ್ಟಡ, ರೂಂ.ನಂ.61,  ಅಶೋಕ ನಗರ ಅಂಚೆ,  ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ-575001  ದೂರವಾಣಿ: ಕಛೇರಿ : 0824-2451233  ಮೊಬೈಲ್ : 9449488836  <a href="mailto:zssdakshinakannada@gmail.com">zssdakshinakannada@gmail.com</a></p>	<p>ಶ್ರೀ ಲಕ್ಷ್ಮಣ್ ಎಂ. ಬಳೂಟಗಿ (ಪ್ರ)  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, (ಪ್ರಭಾರ)  ಜಿಲ್ಲಾ ಸಾಕ್ಷರತಾ ಸಮಿತಿ,  ಗೌಡಯ್ಯ ಪೆಟ್ರೋಲ್ ಬಂಕ್ ಹತ್ತಿರ,  ಬಿ.ಎಂ.ರಸ್ತೆ, ಹಾಸನ ಜಿಲ್ಲೆ-573201.  ದೂರವಾಣಿ: ಕಛೇರಿ : 08172-266387  ಮೊಬೈಲ್: 9008271499  <a href="mailto:zsshassan@gmail.com">zsshassan@gmail.com</a></p>
<p>ಶ್ರೀ ಮೋಹನ್ (ಹೆ/ಪ್ರ)  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು,(ಪ್ರ)  ಜಿಲ್ಲಾ ಸಾಕ್ಷರತಾ ಸಮಿತಿ,  ಕೊಡಗು ಜಿಲ್ಲೆ  ದೂರವಾಣಿ: ಕಛೇರಿ : 08272-225719  ಮೊಬೈಲ್ :  <a href="mailto:zsskodagu@gmail.com">zsskodagu@gmail.com</a></p>	<p>ಶ್ರೀ ಅನ್ವರ್ ಆಲಿ ಬೇಗ್  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು,  ಜಿಲ್ಲಾ ಸಾಕ್ಷರತಾ ಸಮಿತಿ,  ವಿಕಾಸ ಶಾಲೆಯ ಹತ್ತಿರ,  ವಿನೋಬಾನಗರ,  ಶಿವಮೊಗ್ಗ ಜಿಲ್ಲೆ 577201  ದೂರವಾಣಿ: ಕಛೇರಿ : 08182-249165  ಮೊಬೈಲ್ : 9880270980  <a href="mailto:zssshimoga@gmail.com">zssshimoga@gmail.com</a></p>
<p>ಶ್ರೀ ಮಂಗಲ ಲಕ್ಷ್ಮೀ ವಿ. ಪಾಟೀಲ  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು,  ಜಿಲ್ಲಾ ಸಾಕ್ಷರತಾ ಸಮಿತಿ,  ಮಿನಿ ವಿಧಾನಸೌಧ,  ಕೊರಡಿ ಸಂಖ್ಯೆ-05,  ಕಾರವಾರ, ಉತ್ತರ ಕನ್ನಡ ಜಿಲ್ಲೆ-581301  ದೂರವಾಣಿ: ಕಛೇರಿ : 08382-226178  ಮೊಬೈಲ್ : 9448818989  <a href="mailto:zssuttarkannada@gmail.com">zssuttarkannada@gmail.com</a></p>	<p>ಶ್ರೀ ನಾಗೇಂದ್ರಪ್ಪ (ಪ್ರ)  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, (ಪ್ರಭಾರ)  ಜಿಲ್ಲಾ ಸಾಕ್ಷರತಾ ಸಮಿತಿ,  ಉಡುಪಿ ಜಿಲ್ಲೆ-  ದೂರವಾಣಿ: ಕಛೇರಿ : 0820-2521570  ಮೊಬೈಲ್ : 9480695376  <a href="mailto:zssudupi@gmail.com">zssudupi@gmail.com</a></p>

**ರಚನಾ ಸೂಚಿ**



**1. ಜಿಲ್ಲಾ ಮಟ್ಟದ ಲೋಕ ಶಿಕ್ಷಣ ಸಮಿತಿ**

ಅಧ್ಯಕ್ಷರು	ಜಿಲ್ಲಾ ಪಂಚಾಯತಿ ಅಧ್ಯಕ್ಷರು
ಕಾರ್ಯಾಧ್ಯಕ್ಷರು	ಜಿಲ್ಲಾಧಿಕಾರಿಗಳು
ಉಪಾಧ್ಯಕ್ಷರು	ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಸದಸ್ಯರು	ಇಬ್ಬರು ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ಅಧ್ಯಕ್ಷರು
	ಇಬ್ಬರು ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಸಮಿತಿ ಅಧ್ಯಕ್ಷರುಗಳು
	ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
	ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು
	ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು

	ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು
	ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು
	ಸರ್ಕಾರೇತರ ಸಂಸ್ಥೆಗಳ ಇಬ್ಬರು ಪ್ರತಿನಿಧಿಗಳು
	ಇಬ್ಬರು ಶಿಕ್ಷಣ ತಜ್ಞರು
	ಇಬ್ಬರು ಸಮಾಜ ಸೇವೆಯಲ್ಲಿ ನಿರತರಾಗಿರುವ ಗಣ್ಯರು
<b>ಸದಸ್ಯ ಕಾರ್ಯದರ್ಶಿಗಳು</b>	ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು

### ಜಿಲ್ಲಾ ಮಟ್ಟದ ಲೋಕ ಶಿಕ್ಷಣ ಸಮಿತಿಯ ಜವಾಬ್ದಾರಿಗಳು

1. ಕೇಂದ್ರ ಮತ್ತು ರಾಜ್ಯ ಸರ್ಕಾರ ಪುರಸ್ಕೃತ ವಯಸ್ಕರ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿ ಮಟ್ಟದ ಕ್ರಿಯಾ ಯೋಜನೆ ರೂಪಿಸುವುದು.
2. ಜಿಲ್ಲಾ ಪಂಚಾಯಿತಿ ಮಟ್ಟದ ಲೋಕ ಶಿಕ್ಷಣ ಸಮಿತಿಯ ಬ್ಯಾಂಕ್ ಖಾತೆಗಳನ್ನು ತೆರೆಯುವುದು.
3. ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ಅಂತರ್‌ಜಾಲ ಸಂಪರ್ಕ ವ್ಯವಸ್ಥೆ ಮಾಡುವುದು.
4. ಚೆಕ್‌ಗೆ ಸಹಿ ಮಾಡುವ ಅಧಿಕಾರ ಪಡೆದವರು ಅನುದಾನ ನಿರ್ವಹಣೆ ಮಾಡುವುದು.
5. ಸಮಿತಿಯ ಅನುದಾನದ ನಿರ್ವಹಣೆ ಮತ್ತು ಲೆಕ್ಕಪತ್ರ ಪರಿಶೋಧನೆ ಮಾಡಿಸುವುದು.
6. ಮಾಸಿಕ ಸಭೆ ನಡೆಸಿ ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡುವುದು.
7. ಮಾಸಿಕ ಪ್ರಗತಿ ಮಾಹಿತಿ ಕ್ರೋಢೀಕರಣ ಮತ್ತು ಅಂತರ್ಜಾಲದ ಮೂಲಕ ವರದಿ ಸಲ್ಲಿಸುವಿಕೆ
8. ಸಂಯೋಜಕರನ್ನು ತರಬೇತುಗೊಳಿಸುವುದು
9. ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲು ಮಾರ್ಗಸೂಚಿ ಹೊರಡಿಸುವುದು ಮತ್ತು ಸಮೀಕ್ಷೆ ಕಾರ್ಯದ ಪರಿವೀಕ್ಷಣೆ ಮಾಡುವುದು.
10. ಜಿಲ್ಲಾ ವ್ಯಾಪ್ತಿಯ ಅನಕ್ಷರಸ್ಥರು ಮತ್ತು ಹೊಂದಾಣಿಕೆ ಪಟ್ಟಿಯನ್ನು ಪ್ರಕಟಿಸುವುದು.
11. ಕಲಿಕಾ ಮತ್ತು ಬೋಧನಾ ಸಲಕರಣೆಗಳ ಖರೀದಿ ಹಾಗೂ ವಿತರಣೆ.
12. ಬೋಧಕರಿಗೆ ತರಬೇತಿ ಏರ್ಪಡಿಸುವುದು.
13. ಜಿಲ್ಲೆಯ ಆಯ್ದು ಗ್ರಾಮಗಳಲ್ಲಿ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸುವುದು
14. ಕಲಿಕೆ ಮತ್ತು ಬೋಧನಾ ಪ್ರಕ್ರಿಯೆ ಉಸ್ತುವಾರಿ ಮಾಡುವುದು
15. ಕಲಿಕಾರ್ಥಿ ಮತ್ತು ಬೋಧಕರಿಗೆ ಪ್ರೋತ್ಸಾಹಿಸುವಂತೆ ಜಿಲ್ಲೆಯಲ್ಲಿ ವಾತಾವರಣ ನಿರ್ಮಾಣ ಮಾಡುವುದು.
16. ಆಂತರಿಕ ಮೌಲ್ಯಮಾಪನ ವ್ಯವಸ್ಥೆ ಮಾಡುವುದು.
17. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮೌಲ್ಯಮಾಪನದ ಫಲಿತಾಂಶ ಘೋಷಣೆ
18. ವಯಸ್ಕರ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯಕ್ರಮಗಳಿಗೆ ಪೂರಕವಾದ ಇನ್ನಿತರೆ ಚಟುವಟಿಕೆಗಳಿಗೆ ಅಗತ್ಯ ಮಾಹಿತಿ ಪಡೆಯುವುದು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಮತ್ತು ಮಾರ್ಗದರ್ಶನ ನೀಡುವುದು.

**ಜಿಲ್ಲಾ ಸಾಕ್ಷರತಾ ಸಮಿತಿಗಳು ಇರುವ ಜಿಲ್ಲೆಗಳಲ್ಲಿ ರಚನಾ ಸೂಚಿ  
ಸರ್ವ ಸದಸ್ಯರ ಸಮಿತಿ**

1	ಅಧ್ಯಕ್ಷರು	ಉಸ್ತುವಾರಿ ಮಂತ್ರಿಗಳು
2	ಉಪಾಧ್ಯಕ್ಷರು	ಜಿಲ್ಲಾ ಪಂಚಾಯಿತಿ ಅಧ್ಯಕ್ಷರು
3	ಸದಸ್ಯ ಕಾರ್ಯದರ್ಶಿಗಳು	ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
4	ಸದಸ್ಯರು	ಜಿಲ್ಲಾ ವ್ಯಾಪ್ತಿಗೆ ಬರುವ ಲೋಕಸಭಾ ಸದಸ್ಯರು
		ಜಿಲ್ಲಾ ವ್ಯಾಪ್ತಿಗೆ ಬರುವ ವಿಧಾನಸಭಾ ಸದಸ್ಯರು
		ಜಿಲ್ಲಾ ವ್ಯಾಪ್ತಿಗೆ ಬರುವ ವಿಧಾನಪರಿಷತ್ತು ಸದಸ್ಯರು
		ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷಕರು ಜಿಲ್ಲಾ ಪಂಚಾಯತ್
		ಜಿಲ್ಲಾ ಆರಕ್ಷಣಾಧಿಕಾರಿ
		ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
		ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿ
		ಜಿಲ್ಲಾ ಲೀಡ್ ಬ್ಯಾಂಕಿನ ಅಧ್ಯಕ್ಷರು
		ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ/ಜಿಲ್ಲಾ ಆರೋಗ್ಯ ಅಧಿಕಾರಿ / ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ/ ವ್ಯವಸಾಯ, ತೋಟಗಾರಿಕೆ, ಅರಣ್ಯ, ಕೈಗಾರಿಕೆ ಮತ್ತು ರೇಷ್ಮೆ ಇಲಾಖಾ ಜಿಲ್ಲಾ ಪ್ರತಿನಿಧಿಗಳು
		ಜಿಲ್ಲಾ ವ್ಯಾಪ್ತಿಯ ಸಹಾಯಕ ಆಯುಕ್ತರು
		ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು
		ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು
		ಲೋಕ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ನೋಡಲ್ ಅಧಿಕಾರಿಗಳು
		ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ ಪ್ರತಿ ತಾಲ್ಲೂಕಿನಿಂದ ಸರ್ಕಾರೇತರ ಸಂಸ್ಥೆಗಳ ಒಬ್ಬೊಬ್ಬ ಪ್ರತಿನಿಧಿ
		ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ 10 ಮಂದಿ ನವಸಾಕ್ಷರರು ವಾರ್ಷಿಕ ಬದಲಾವಣೆಯಂತೆ
		ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ 5 ಗ್ರಾಮ ಸಾಕ್ಷರತಾಸಮಿತಿ ಅಧ್ಯಕ್ಷರು ವಾರ್ಷಿಕ ಬದಲಾವಣೆಯಂತೆ
		ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ ಪ್ರತಿ ತಾಲ್ಲೂಕಿನಿಂದ ಸ್ವಸಹಾಯ ಸಂಘಗಳ ಒಬ್ಬೊಬ್ಬ ಪ್ರತಿನಿಧಿ.
		ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ ಇಬ್ಬರು ಸರ್ಕಾರೇತರ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು.

**2. ಗ್ರಾಮ ಮಟ್ಟದ ಲೋಕ ಶಿಕ್ಷಣ ಸಮಿತಿ**

ಅಧ್ಯಕ್ಷರು	ಗ್ರಾಮ ಪಂಚಾಯಿತಿ ಅಧ್ಯಕ್ಷರು
ಉಪಾಧ್ಯಕ್ಷರು	ಸದಸ್ಯರಿಂದ ಆಯ್ಕೆಯಾದವರು

ಸದಸ್ಯರು	ಪಂಚಾಯತಿಯ ಇಬ್ಬರು ಮಹಿಳಾ ಪ್ರತಿನಿಧಿಗಳು
	ಪಂಚಾಯತಿಯ ಅಭಿವೃದ್ಧಿ ಅಧಿಕಾರಿ
	ಮೂವರು ಅಲ್ಪಸಂಖ್ಯಾತರು/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯದ ಪ್ರತಿನಿಧಿಗಳು (ತಲಾ ಒಬ್ಬರಂತೆ)
	ಸಾಮಾಜಿಕ ನ್ಯಾಯ ಸಮಿತಿ ಸದಸ್ಯರು
	ಮಹಿಳಾ ಮಂಡಳಿ ಅಥವಾ ಸ್ವಸಹಾಯ ಸಂಘದ ಸದಸ್ಯರು
	ಇಬ್ಬರು ಪಾಲಕರ ಗುಂಪಿನಿಂದ ಆರಿಸಿದ ಸದಸ್ಯರು
	ಸಮಾಜ ಕಾರ್ಯಕರ್ತರು
	ಸಾಕ್ಷರಸ್ಥರು ಅಥವಾ ಅಭಿಪ್ರಾಯ ಉತ್ಪಾದಕರು
ಸದಸ್ಯ ಕಾರ್ಯದರ್ಶಿಗಳು	ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಪ್ರೌಢಶಾಲೆ ಇಲ್ಲದೇ ಇರುವ ಪಕ್ಷ ದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು.

(ವಿ.ಸೂ. ಒಟ್ಟಾರೆ ಸದಸ್ಯರ ಪೈಕಿ ಕನಿಷ್ಠ ಶೇ. 50ರಷ್ಟು ಸದಸ್ಯರು ಮಹಿಳೆಯರಾಗಿರತಕ್ಕದ್ದು.)

### ಗ್ರಾಮ ಲೋಕ ಶಿಕ್ಷಣ ಸಮಿತಿಯ ಜವಾಬ್ದಾರಿಗಳು

1. ವಯಸ್ಕರ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿಯನ್ನು ಸಾಕ್ಷರ ಗ್ರಾಮ ಪಂಚಾಯತಿಯಾಗಿಸಲು ಕ್ರಿಯಾ ಯೋಜನೆ ರೂಪಿಸುವುದು.
2. ಗ್ರಾಮ ಪಂಚಾಯತಿ ಮಟ್ಟದ ಲೋಕ ಶಿಕ್ಷಣ ಸಮಿತಿಯ ಬ್ಯಾಂಕ್ ಖಾತೆಗಳನ್ನು ತೆರೆಯುವುದು.
3. ಗ್ರಾಮ ಪಂಚಾಯತಿ ಕಛೇರಿಯಲ್ಲಿ ಅಂತರ್ಜಾಲ ಸಂಪರ್ಕ ವ್ಯವಸ್ಥೆ ಮಾಡುವುದು.
4. ಚೆಕ್‌ಗೆ ಸಹಿ ಮಾಡುವ ಅಧಿಕಾರ ಪಡೆದವರು ಅನುದಾನ ನಿರ್ವಹಣೆ ಮಾಡುವುದು.
5. ಸಮಿತಿಯ ಅನುದಾನದ ನಿರ್ವಹಣೆ ಮತ್ತು ಲೆಕ್ಕಪತ್ರ ಪರಿಶೋಧನೆ ಮಾಡಿಸುವುದು.
6. ಮಾಸಿಕ ಸಭೆ ನಡೆಸಿ ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡುವುದು.
7. ಮಾಸಿಕ ಪ್ರಗತಿ ಮಾಹಿತಿ ಕ್ರೋಢೀಕರಣ ಮತ್ತು ಅಂತರ್ಜಾಲದ ಮೂಲಕ ವರದಿ ಸಲ್ಲಿಸುವಿಕೆ
8. ಲೋಕ ಶಿಕ್ಷಣ ಕೇಂದ್ರಕ್ಕೆ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಿಇಸಿ/ಎಇಸಿ ಸಾಮಗ್ರಿಗಳನ್ನು ವರ್ಗಾಯಿಸುವುದು.
9. ಸಮೀಕ್ಷೆ ನಡೆಸಲು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ (ಡಂಗುರ ಸಾರಿ ಇತ್ಯಾದಿ) ಪ್ರಚಾರ ಮಾಡುವುದು.
10. ಸಮೀಕ್ಷೆದಾರರನ್ನು ಗುರುತಿಸುವುದು.
11. ಸಮೀಕ್ಷೆದಾರರಿಗೆ ತರಬೇತಿ ನೀಡುವುದು
12. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳಿಗೆ ಅನುಗುಣವಾಗಿ ಸಮೀಕ್ಷೆ ನಮೂನೆಗಳ ವ್ಯವಸ್ಥೆ ಮಾಡುವುದು.
13. ಇಬ್ಬರು ಸಮೀಕ್ಷೆದಾರರಂತೆ ಸಮೀಕ್ಷಾ ತಂಡಗಳನ್ನು ರಚಿಸಿ ನಿಗದಿಪಡಿಸಿದ ವಾರದಲ್ಲಿ ಸಮೀಕ್ಷೆ ನಡೆಸುವುದು.
14. ಸಮೀಕ್ಷೆಯಿಂದ ಅನಕ್ಷರಸ್ಥರು, ಬೋಧಕರು ಕಲಿಕಾ ಕೇಂದ್ರದ ಸ್ಥಳವನ್ನು ಗುರುತಿಸುವುದು.

15. ಸಮೀಕ್ಷೆಯ ನಮೂನೆಗಳನ್ನು ಗ್ರಾಮವಾರು ವಿಂಗಡಿಸುವುದು. ಜಾತಿವಾರು ಪಟ್ಟಿ ಅನಕ್ಷರಸ್ಥರು ಮತ್ತು ಹೊಂದಾಣಿಕೆ ಪಟ್ಟಿ ತಯಾರಿಸುವುದು.
16. ಅನಕ್ಷರಸ್ಥರು ಮತ್ತು ಹೊಂದಾಣಿಕೆ ಪಟ್ಟಿಯನ್ನು ಪ್ರಕಟಿಸುವುದು.
17. ಕಲಿಕಾ ಮತ್ತು ಬೋಧನಾ ಸಲಕರಣೆಗಳ ಪೂರೈಕೆ ಮತ್ತು ವಿತರಣೆ.
18. ಬೋಧಕರಿಗೆ ತರಬೇತಿ ಏರ್ಪಡಿಸುವುದು.
19. ಆಯ್ದ ಗ್ರಾಮಗಳಲ್ಲಿ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸುವುದು
20. ಕಲಿಕೆ ಮತ್ತು ಬೋಧನಾ ಪ್ರಕ್ರಿಯೆ ಉಸ್ತುವಾರಿ ಮಾಡುವುದು
21. ಕಲಿಕಾರ್ಥಿ ಮತ್ತು ಬೋಧಕರಿಗೆ ಪ್ರೋತ್ಸಾಹಿಸುವಂತೆ ಸಭೆ ನಡೆಸಿ ಸಮುದಾಯದ ಬೆಂಬಲ, ಸಹಕಾರ ಪಡೆಯುವುದು.
22. ಆಂತರಿಕ ಮೌಲ್ಯಮಾಪನ ವ್ಯವಸ್ಥೆ ಮಾಡುವುದು.
23. ಬಾಹ್ಯ ಮೌಲ್ಯಮಾಪನಕ್ಕೆ ಕಲಿಕಾ ಕೇಂದ್ರದ ಕಲಿಕಾರ್ಥಿಗಳನ್ನು ಸಿದ್ಧಗೊಳಿಸುವುದು.
24. ಮೌಲ್ಯಮಾಪನದ ಫಲಿತಾಂಶ ಘೋಷಣೆ
25. ವಯಸ್ಕರ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯಕ್ರಮಗಳಿಗೆ ಪೂರಕವಾದ ಇನ್ನಿತರೆ ಚಟುವಟಿಕೆಗಳಿಗೆ ಅಗತ್ಯ ಮಾಹಿತಿ ಪಡೆಯುವುದು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಮತ್ತು ಮಾರ್ಗದರ್ಶನ ನೀಡುವುದು.

#### ಕಾರ್ಯಕಾರಿ ಸಮಿತಿ

1	ಅಧ್ಯಕ್ಷರು	ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತಿ
2	ಗೌರವಾಧ್ಯಕ್ಷರು	ಜಿಲ್ಲಾಧಿಕಾರಿಗಳು
3	ಸದಸ್ಯ ಕಾರ್ಯದರ್ಶಿಗಳು	ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು
4	ಸದಸ್ಯರು	ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
		ಜಿಲ್ಲಾ ವ್ಯಾಪ್ತಿಯ ಸಹಾಯಕ ಆಯುಕ್ತರು
		ಒಬ್ಬ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು (ವಾರ್ಷಿಕ ಬದಲಾವಣೆಯಂತೆ)
		ಲೋಕ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ನೋಡಲ್ ಅಧಿಕಾರಿಗಳು
		ಸರ್ವ ಸದಸ್ಯರ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ ಸರ್ಕಾರೇತರ ಸಂಸ್ಥೆಗಳ ಇಬ್ಬರು ಪ್ರತಿನಿಧಿಗಳು
		ಸರ್ವ ಸದಸ್ಯರ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ ಇಬ್ಬರು (ಒಬ್ಬ ಮಹಿಳೆ ಸೇರಿ) ನವಸಾಕ್ಷರರು
		ಸರ್ವ ಸದಸ್ಯರ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ ಸ್ವಸಹಾಯ ಸಂಘಗಳ ಒಬ್ಬ ಪ್ರತಿನಿಧಿ.
		ಸರ್ವ ಸದಸ್ಯರ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಡುವ ಒಬ್ಬ ಸರ್ಕಾರೇತರ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ.

ಸರ್ವ ಸದಸ್ಯರು / ಕಾರ್ಯಕಾರಿ ಸಮಿತಿಗಳ ಅಧಿಕಾರ ಮತ್ತು ನಿರ್ವಹಿಸುವ ಕರ್ತವ್ಯಗಳು



### ಸರ್ವ ಸದಸ್ಯರ ಸಮಿತಿ:

ಈ ಸಮಿತಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಸಮಿತಿಯಲ್ಲಿ ಜಿಲ್ಲೆಯ ಲೋಕ ಸಭಾ ಸದಸ್ಯರು, ವಿಧಾನ ಸಭಾ/ ವಿಧಾನ ಪರಿಷತ್ ಸದಸ್ಯರು, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ನಾಮಕರಣಗೊಂಡ ಸದಸ್ಯರು ಇರುತ್ತಾರೆ.

### ಕರ್ತವ್ಯಗಳು

1. ಈ ಸಮಿತಿಯು ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಾಕ್ಷರತಾ ಕಾರ್ಯಕ್ರಮಗಳು, ವೃತ್ತಿ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಗಳಿಗೆ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುತ್ತದೆ. ಮತ್ತು ಕಾರ್ಯಕ್ರಮದ ಉಸ್ತುವಾರಿಯನ್ನು ನಿರ್ವಹಿಸುತ್ತದೆ.
2. ಜಿಲ್ಲಾ ಸಾಕ್ಷರತಾ ಸಮಿತಿಯ ಲೆಕ್ಕ ಪತ್ರ ಪರಿಶೋಧನಾ ವರದಿ ಮತ್ತು ಬ್ಯಾಲೆನ್ಸ್ ಶೀಟನ್ನು ಅನುಮೋದಿಸುವುದು.
3. ಜಿಲ್ಲಾ ಸಾಕ್ಷರತಾ ಸಮಿತಿಯ ವಾರ್ಷಿಕ ವರದಿಯನ್ನು ಅನುಮೋದಿಸುವುದು.
4. ಜಿಲ್ಲಾ ಸಾಕ್ಷರತಾ ಸಮಿತಿಯ ಬೈಲಾಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆದು ತಿದ್ದುಪಡಿಗಳನ್ನು ತರುವುದು.
5. ಜಿಲ್ಲಾ ಸಾಕ್ಷರತಾ ಸಮಿತಿಯು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸುವುದು.

### ಕಾರ್ಯಕಾರಿ ಸಮಿತಿ:

ಈ ಸಮಿತಿಗೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅಧ್ಯಕ್ಷರಾಗಿದ್ದು ಜಿಲ್ಲಾಧಿಕಾರಿಗಳು ಗೌರವಾಧ್ಯಕ್ಷರಾಗಿರುತ್ತಾರೆ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಸಮಿತಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ನಾಮಕರಣಗೊಂಡ ಸದಸ್ಯರು ಇರುತ್ತಾರೆ.

### ಕರ್ತವ್ಯಗಳು

1. ಜಿಲ್ಲಾ ಸಾಕ್ಷರತಾ ಸಮಿತಿಯ ಬೈಲಾ ಪ್ರಕಾರ ನಿಗದಿಪಡಿಸಿರುವ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ. ಮತ್ತು ಆಡಳಿತಾತ್ಮಕ ಆರ್ಥಿಕ ಹಾಗೂ ಶೈಕ್ಷಣಿಕ ಅಧಿಕಾರವನ್ನು ಹೊಂದಿದ್ದು ಈ ಕುರಿತಂತೆ ಜಿಲ್ಲಾ ಸಾಕ್ಷರತಾ ಸಮಿತಿಗೆ ಅಗತ್ಯವಿರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನಿಯಮಗಳ ಅನ್ವಯ ಹಂಗಾಮಿಯಾಗಿ ಗುತ್ತಿಗೆ ಆಧಾರದ ಮೇಲೆ ಗೊತ್ತು ಪಡಿಸುವ ಅಧಿಕಾರವನ್ನು ಹೊಂದಿರುತ್ತದೆ. ಹಾಗೂ ದೈನಂದಿನ ಆಡಳಿತದ ಮೇಲೆ ಹತೋಟಿ ಹೊಂದಿರುತ್ತದೆ.
2. ಜಿಲ್ಲಾ ಸಾಕ್ಷರತಾ ಸಮಿತಿಯ ಆಡಳಿತ ಮತ್ತು ಹಣಕಾಸಿನ ಮೇಲೆ ಹತೋಟಿಯನ್ನು ಹೊಂದಿರುತ್ತದೆ.
3. ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬೇಕಾದ ಅನುದಾನ ಕೊಡುಗೆ, ಉಡುಗೊರೆ, ದತ್ತಿ ಇತ್ಯಾದಿಗಳನ್ನು ಪಡೆದುಕೊಳ್ಳುವ ಮತ್ತು ಅವುಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ.
4. ಜಿಲ್ಲಾ ಸಾಕ್ಷರತಾ ಸಮಿತಿಯ ನಿರ್ವಹಣೆಗೆ ಅಗತ್ಯವಿರುವ ಸಲಹಾ ಸಮಿತಿಗಳು ಮತ್ತು ವಿಶೇಷ ಸಮಿತಿಯಗಳನ್ನು ಸದಸ್ಯರ ಗೊತ್ತುವಳಿಗಳ ಮೇಲೆ ಕೈಗೊಳ್ಳುವ ನಿರ್ಣಯದ ಮೂಲಕ ರಚಿಸುವ ಅಧಿಕಾರ ಹೊಂದಿರುತ್ತದೆ ಮತ್ತು ಅವುಗಳನ್ನು ವಿಸರ್ಜಿಸುವ ಅಧಿಕಾರವನ್ನು ಸಹ ಹೊಂದಿರುತ್ತದೆ.
5. ಪ್ರಾಧಿಕಾರದ ವಾರ್ಷಿಕ ವರದಿ ಮತ್ತು ಕ್ರಿಯಾ ಯೋಜನೆಗಳನ್ನು ತಯಾರಿಸಿ ಸರ್ವ ಸದಸ್ಯರ ಸಭೆಯ ಅನುಮೋದನೆಗೆ ಮಂಡಿಸುವುದು.

**ಜಿಲ್ಲಾ ಸಾಕ್ಷರತಾ ಸಮಿತಿಯ ಆಡಳಿತ :**

ರಾಜ್ಯದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಕ್ಷರತಾ ಸಮಿತಿಗಳು ಕೆಲಸ ನಿರ್ವಹಿಸುತ್ತಿವೆ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಆಯಾ ಜಿಲ್ಲಾ ಸಾಕ್ಷರತಾ ಸಮಿತಿಗಳ ಕಾರ್ಯದರ್ಶಿಗಳಾಗಿದ್ದು ಅವರ ವ್ಯಾಪ್ತಿಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸಮನ್ವಯ ಅಧಿಕಾರಿಗಳು ಆಗಿರುತ್ತಾರೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಸಾಕ್ಷರತಾ ಸಮಿತಿಗಳು ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಪರಿವೀಕ್ಷಣಾ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತವೆ.

**ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯದರ್ಶಿಗಳ ಕಾರ್ಯಭಾರ ಹಾಗೂ ಕರ್ತವ್ಯಗಳು:**

ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಎಲ್ಲ ಕೇಂದ್ರಗಳಿಗೆ ಭೇಟಿ ನೀಡುವುದು ವಿನೂತನ ಸಾಕ್ಷರತಾ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿ ಹಾಗೂ ಸದರಿ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪರಿಶೀಲನೆ ಮಾಡಿ ಮಾಹಿತಿಯನ್ನು ನಿರ್ದೇಶಕರಿಗೆ ಸಲ್ಲಿಸುವುದು.

ಜಿಲ್ಲಾ ಸಾಕ್ಷರತಾ ಸಮಿತಿಯ ಖಜಾಂಚಿಯಾಗಿ, ಕಾರ್ಯದರ್ಶಿಗಳಾಗಿ, ಸದಸ್ಯರಾಗಿ (ಜಿಲ್ಲಾ ಸಾಕ್ಷರತಾ ಸಮಿತಿಯಲ್ಲಿ ವಹಿಸಿದ ಸ್ಥಾನಕ್ಕೆ ಅನುಗುಣವಾಗಿ) ಕಾರ್ಯ ನಿರ್ವಹಿಸುವುದು.

ಜಿಲ್ಲಾ ಪಂಚಾಯತಿಯ ಸಭೆ, ಜಿಲ್ಲಾ ಸಾಕ್ಷರತಾ ಸಮಿತಿಯ ಸಭೆ, ಜನ ಶಿಕ್ಷಣ ಸಂಸ್ಥಾನಗಳ ಸಭೆಗಳಲ್ಲಿ ಭಾಗವಹಿಸಿ ಸೂಕ್ತ ಮಾಹಿತಿ ನೀಡುವುದು ಮತ್ತು ನಡವಳಿಯಂತೆ ಕ್ರಮ ತೆಗೆದುಕೊಳ್ಳುವುದು. ಕಛೇರಿಯ ವ್ಯವಹಾರವನ್ನು ನಿಯಮಾನುಸಾರ ನಿರ್ವಹಿಸುವುದು. ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

ಜಿಲ್ಲಾ ಸಾಕ್ಷರತಾ ಸಮಿತಿಗೆ ಬಿಡುಗಡೆಯಾದ ಅನುದಾನವನ್ನು ಸಂಬಂಧಿಸಿದ ಕಾರ್ಯಕ್ರಮಗಳಿಗೆ ಬಳಕೆಯಾಗುವುದರ ಬಗ್ಗೆ ಮಾರ್ಗದರ್ಶನ ನೀಡುವುದು ಮತ್ತು ಪ್ರತಿ ತಿಂಗಳ ಕೊನೆಯಲ್ಲಿ ಈ ನಿಟ್ಟಿನಲ್ಲಿ ಲೆಕ್ಕಪತ್ರಗಳನ್ನು ಪರಿಶೀಲಿಸಿ ನಿರ್ದೇಶನಾಲಯಕ್ಕೆ ವರದಿ ಮಾಡುವುದು.

ಪ್ರತಿ ತಿಂಗಳು 45 ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಚಟುವಟಿಕೆಗಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವುದು ಮತ್ತು ಪ್ರೇರಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು. ತಾಲ್ಲೂಕು ಮಟ್ಟದ 5 ಕಲಿಕಾ ಶಿಕ್ಷಣ ಕೇಂದ್ರಗಳ ಸಭೆಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡುವುದು.

ಗ್ರಾಮ ಸಾಕ್ಷರತಾ ಸಮಿತಿಗಳ ರಚನೆ ಮತ್ತು ಸಭೆ ನಡೆಸುವ ವಿಧಾನ ಹಾಗೂ ಕಾರ್ಯಕ್ರಮಗಳನ್ನು ಗ್ರಾಮ ಸಾಕ್ಷರತಾ ಸಮಿತಿ ನಡೆಸಿಕೊಂಡು ಹೋಗುವ ಬಗ್ಗೆ ಮಾರ್ಗದರ್ಶನ ನೀಡುವುದು. ಜಿಲ್ಲಾ ಮತ್ತು ತಾಲ್ಲೂಕು ಸಂಯೋಜಕರ ಕೆಲಸ ಕಾರ್ಯಗಳ ಉಸ್ತುವಾರಿ ಮಾಡುವುದು. ಜಿಲ್ಲಾ ಸಾಕ್ಷರತಾ ಸಮಿತಿಯ ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಕ್ರಿಯಾ ಯೋಜನೆಗಳನ್ನು ತಯಾರಿಸುವುದು.

ಲೋಕ ಶಿಕ್ಷಣ ನಿರ್ದೇಶನಾಲಯದ ಮಾಸಿಕ ಸಭೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ಸಲ್ಲಿಸುವುದು.

ಜಿಲ್ಲೆಯಲ್ಲಿ ನಡೆಯುವ ಸಾಕ್ಷರತಾ ಕಾರ್ಯಕ್ರಮಗಳ ತರಬೇತಿ ಕಾರ್ಯಗಾರ, ವಾತಾವರಣ ನಿರ್ಮಾಣ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುವುದು. ಸಾಕ್ಷರತಾ ಕಾರ್ಯಕ್ರಮಗಳಿಗೆ ಖರೀದಿಸಲಾದ ಸಾಮಗ್ರಿಗಳ ದರಪಟ್ಟಿ ಗುಣಮಟ್ಟಗಳನ್ನು ಪರಿಶೀಲಿಸಿ ವರದಿ ಮಾಡುವುದು ಮತ್ತು ಕಳಪೆ ಗುಣಮಟ್ಟ ಹೆಚ್ಚಿನ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಿದಲ್ಲಿ ಹಣ ಪಾವತಿಸದಂತೆ ಸಮಿತಿಗೆ ತಿಳಿಸುವುದು. ಅವರ ವ್ಯಾಪ್ತಿಯಲ್ಲಿರುವ ವಿದ್ಯಾಪೀಠಗಳ ಮೇಲುಸ್ತುವಾರಿ ಮಾಡುವುದು.

**ನಿಯಮ 2005 4 (i) (ಬಿ) (ii) ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಹಾಗೂ ಕರ್ತವ್ಯಗಳು**

**ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ**

ಜವಾನ	ಕಛೇರಿಯನ್ನು ಸ್ವಚ್ಛಗೊಳಿಸುವುದು, ಕಡತಗಳನ್ನು, ಟಪಾಲುಗಳನ್ನು ತೆಗೆದುಕೊಂಡು ಹೋಗುವುದು,
------	---

	ಖಜಾನೆ ಹಾಗೂ ಬ್ಯಾಂಕುಗಳ ಕೆಲಸ	
ದ್ವಿತೀಯ ದರ್ಜೆ ಸಹಾಯಕರು/ ಪ್ರಥಮ ದರ್ಜೆ ಸಹಾಯಕರು	1	ಲೇಖನ ಸಾಮಗ್ರಿ ಮತ್ತು ದಾಸ್ತಾನು ನಿರ್ವಹಣೆ
	2	ಟಪಾಲು ನೋಂದಣಿ/ರವಾನೆ
	3	ಸಿಬ್ಬಂದಿಗಳಿಗೆ ರಜೆ ಮಂಜೂರಾತಿ ಕಡತಗಳ ಮತ್ತು ಸೇವಾವಹಿಗಳ ನಿರ್ವಹಣೆ
	4	ಆಯವ್ಯಯ ತಯಾರಿಕೆ ಮತ್ತು ಅಧಿಕಾರಿಗಳು ಸೂಚಿಸುವ ಇತರೆ ಕೆಲಸಗಳು
	5	ಸಿಬ್ಬಂದಿ ವೇತನ ಬಿಲ್ಲು ತಯಾರಿಕೆ ಮತ್ತು ವೇತನ ಪಾವತಿ
	6	ನಗದು ಪುಸ್ತಕ ನಿರ್ವಹಣೆ
	7	ಅಧಿಕಾರಿಗಳ ಪ್ರಯಾಣ ವೆಚ್ಚದ ಬಿಲ್ಲುಗಳನ್ನು ತಯಾರಿಸುವುದು.
ಬೆರಳಚ್ಚುಗಾರರು	ಎಲ್ಲಾ ಪತ್ರಗಳನ್ನು ಬೆರಳಚ್ಚು ಮಾಡುವುದು ಹಾಗೂ ಅಧಿಕಾರಿಗಳು ಸೂಚಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.	
ಕಾರ್ಯಕ್ರಮ ಸಹಾಯಕರು ಕರ್ತವ್ಯಗಳು	1	ಸಾಕ್ಷರತಾ ಕಾರ್ಯ ಕ್ರಮಗಳ ಕ್ರಿಯಾ ಯೋಜನೆ ತಯಾರಿಕೆ
	2	ಸಾಕ್ಷರತಾ ಕಾರ್ಯಕ್ರಮ ಪರಿವೀಕ್ಷಣೆ
	3	ಸಾಕ್ಷರತಾ ಕಾರ್ಯಕ್ರಮಗಳ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುವುದು. ಕಲಿಕಾ ಕೇಂದ್ರಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲನೆ ಹಾಗೂ ಮಾರ್ಗದರ್ಶನ.
	4	ಸಾಕ್ಷರತಾ ಕಾರ್ಯಕ್ರಮಗಳಿಗೆ ಸಾಮಗ್ರಿಗಳ ಖರೀದಿಯ ಬಗ್ಗೆ ಗ್ರಾಮ/ತಾಲ್ಲೂಕು ಸಾಕ್ಷರತಾ ಸಮಿತಿಗಳಿಗೆ ಮಾಹಿತಿ ಒದಗಿಸುವುದು.
	5	ಜಿಲ್ಲಾ ಮತ್ತು ತಾಲ್ಲೂಕು ಸಂಯೋಜಕರ ಕೆಲಸ ಕಾರ್ಯಗಳ ಉಸ್ತುವಾರಿ ಹಾಗೂ ವರದಿ ಸಲ್ಲಿಸುವುದು.
	6	ಅಗತ್ಯತೆಗನುಗುಣವಾಗಿ ಜಿಲ್ಲಾ ಸಂಯೋಜಕರು ನಿರ್ವಹಿಸುವ ಮಾದರಿಯಲ್ಲಿ 2 ತಾಲ್ಲೂಕುಗಳ ಕಾರ್ಯಕ್ರಮದ ಪೂರ್ಣ ಉಸ್ತುವಾರಿ ಕಾರ್ಯ ನಿರ್ವಹಿಸುವುದು.
	7	ಮಾಹಿತಿ ಹಕ್ಕು ಅಧಿನಿಯಮದಡಿ ಸಹಾಯಕ ಮಾಹಿತಿ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುವುದು ಮತ್ತು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಸೂಚಿಸಿದ ಇತರೆ ಕಾರ್ಯಕ್ರಮಗಳು
ಅಧಿಕಾರಿಗಳು	1 ಕೊಟ್ಟಿರುವ ಅಧಿಕಾರವನ್ನು ಕಾರ್ಯಕ್ರಮಗಳ ಬಗ್ಗೆ ಕಾಲಸೂಚಿಯಂತೆ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿಯೊಂದಿಗೆ ವಿವರ ನೀಡುವುದು.	
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕರ್ತವ್ಯಗಳು	1	ಜಿಲ್ಲಾ ಸಾಕ್ಷರತಾ ಸಮಿತಿಯ ಖಜಾಂಚಿಯಾಗಿ, ಸದಸ್ಯ ಕಾರ್ಯದರ್ಶಿಗಳಾಗಿ, (ಜಿಲ್ಲಾ ಸಾಕ್ಷರತಾ ಸಮಿತಿಯಲ್ಲಿ ವಹಿಸಿದ ಸ್ಥಾನಕ್ಕೆ ಅನುಗುಣವಾಗಿ) ಕಾರ್ಯ ನಿರ್ವಹಿಸುವುದು.
	2	ಜಿಲ್ಲಾ ಪಂಚಾಯಿತಿ ಸಭೆ, ಜಿಲ್ಲಾ ಸಾಕ್ಷರತಾ ಸಮಿತಿಯ ಸಭೆ, ಜನ ಶಿಕ್ಷಣ ಸಂಸ್ಥಾನಗಳ ಸಭೆಗಳಲ್ಲಿ ಭಾಗವಹಿಸಿ ಸೂಕ್ತ ಮಾಹಿತಿ ನೀಡುವುದು ಮತ್ತು ನಡವಳಿಯಂತೆ ಕ್ರಮ ತೆಗೆದುಕೊಳ್ಳುವುದು.
	3	ಕಛೇರಿಯ ವ್ಯವಹಾರವನ್ನು ನಿಯಮಾನುಸಾರ ನಿರ್ವಹಿಸುವುದು.
	4	ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯಕ್ರಮದ ಬಗ್ಗೆ ಸಾಕ್ಷರ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
	5	ಜಿಲ್ಲಾ ಸಾಕ್ಷರತಾ ಸಮಿತಿಗೆ ಬಿಡುಗಡೆಯಾದ ಅನುದಾನವನ್ನು ಸಂಬಂಧಿಸಿದ ಬಾಬುಗಳಿಗೆ ಬಳಕೆಯಾಗುವುದರ ಬಗ್ಗೆ ಮಾರ್ಗದರ್ಶನ ನೀಡುವುದು ಮತ್ತು ಪ್ರತಿ ತಿಂಗಳ ಕೊನೆಯಲ್ಲಿ ಈ ನಿಟ್ಟಿನಲ್ಲಿ ಲೆಕ್ಕಪತ್ರಗಳನ್ನು ಪರಿಶೀಲಿಸಿ ನಿರ್ದೇಶನಾಲಯಕ್ಕೆ ವರದಿ ಮಾಡುವುದು.

6	ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಚಟುವಟಿಕೆಗಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವುದು ಮತ್ತು ಸ್ವಯಂ ಸೇವಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
7	ತಾಲ್ಲೂಕು ಮಟ್ಟದ ಕಲಿಕಾ ಕೇಂದ್ರಗಳ ಸಭೆಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡುವುದು.
8	ಗ್ರಾಮ ಸಾಕ್ಷರತಾ ಸಮಿತಿಗಳ ರಚನೆ ಮತ್ತು ಸಭೆ ನಡೆಸುವ ವಿಧಾನ ಹಾಗೂ ಕಾರ್ಯಕ್ರಮಗಳನ್ನು ಗ್ರಾಮ ಸಾಕ್ಷರತಾ ಸಮಿತಿ ನಡೆಸಿಕೊಂಡು ಹೋಗುವ ಬಗ್ಗೆ ಮಾರ್ಗದರ್ಶನ ನೀಡುವುದು.
9	ಜಿಲ್ಲಾ ಮತ್ತು ತಾಲ್ಲೂಕು ಸಂಯೋಜಕರ ಕೆಲಸ ಕಾರ್ಯಗಳ ಉಸ್ತುವಾರಿ ಮಾಡುವುದು.
10	ಜಿಲ್ಲಾ ಸಾಕ್ಷರತಾ ಸಮಿತಿಯ ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು.
11	ಲೋಕ ಶಿಕ್ಷಣ ನಿರ್ದೇಶನಾಲಯದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ಸಲ್ಲಿಸುವುದು.
12	ಜಿಲ್ಲೆಯಲ್ಲಿ ನಡೆಯುವ ಸಾಕ್ಷರತಾ ಕಾರ್ಯಕ್ರಮದ ತರಬೇತಿ ಕಾರ್ಯಗಾರ, ವಾತಾವರಣ ನಿರ್ಮಾಣ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುವುದು.
13	ಕಲಿಕಾ ಕೇಂದ್ರಗಳಲ್ಲಿ ಖರೀದಿಸಲಾದ ಸಾಮಗ್ರಿಗಳ ದರಪಟ್ಟಿ ಗುಣಮಟ್ಟಗಳನ್ನು ಪರಿಶೀಲಿಸಿ ವರದಿ ಮಾಡುವುದು. ಮತ್ತು ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುವುದು
ಅಧಿಕಾರಗಳು	<p>ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸುವುದು. ಕಲಿಕಾ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡುವುದು.</p> <p>ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದು ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿರುತ್ತಾರೆ.</p> <p>ಜಿಲ್ಲಾ ಸಾಕ್ಷರತಾ ಸಮಿತಿಗಳ ಮೂಲಕ ಅನುಷ್ಠಾನಗೊಳಿಸುವ ಎಲ್ಲಾ ಸಾಕ್ಷರತಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಜಾರಿಗೊಳಿಸುವ ಅಧಿಕಾರವನ್ನು ಹೊಂದಿದ್ದು ಇದರ ಜೊತೆಗೆ ಆಡಳಿತಾತ್ಮಕ ಮತ್ತು ಹಣಕಾಸಿನ ನಿರ್ವಹಣೆ ಜವಾಬ್ದಾರಿ ಹೊಂದಿರುತ್ತಾರೆ.</p> <p>ಕಾಲ ಕಾಲಕ್ಕೆ ಸರ್ವ ಸದಸ್ಯರ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳನ್ನು ಸಂಬಂಧಿಸಿದ ಅಧ್ಯಕ್ಷರು, ಸಭಾ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಸಭೆ ಕರೆಯುವ ಜವಾಬ್ದಾರಿ ಹೊಂದಿರುತ್ತಾರೆ.</p> <p>ಸರ್ವ ಸದಸ್ಯರ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ನಿರ್ದಿಷ್ಟಪಡಿಸಿದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಇವರದಾಗಿರುತ್ತದೆ.</p>

ನಿಯಮ 2005 4 (i) (ಬಿ) (iii) ಮೇಲ್ವಿಚಾರಣೆ ಹಾಗೂ ಹೊಣೆಗಾರಿಕೆಯೊಂದಿಗೆ ತೀರ್ಮಾನ

ತೆಗೆದುಕೊಳ್ಳುವ ಕಾರ್ಯವಿಧಾನ

ವಿಷಯ ನಿರ್ವಾಹಕರು	ಸ್ವೀಕರಿಸಲಾದ ಪತ್ರಗಳನ್ನು ಮಂಡಿಸಲು ಹೊಸದಾಗಿ ಕಡತಗಳನ್ನು ತೆರೆಯುವುದು ಅಥವಾ ಈಗಾಗಲೇ ಚಾಲ್ತಿಯಲ್ಲಿರುವ ಕಡತಗಳನ್ನು ಮಂಡಿಸುವುದು.
ಕಾರ್ಯಕ್ರಮ ಸಹಾಯಕರು	ಅಗತ್ಯತೆಗನುಗುಣವಾಗಿ ಸಾಕ್ಷರತಾ ಕಾರ್ಯಕ್ರಮದ ಪೂರ್ಣ ಉಸ್ತುವಾರಿ ಕಾರ್ಯ ನಿರ್ವಹಿಸುವುದು.

	<p>ಸಾಕ್ಷರತಾ ಕಾರ್ಯಕ್ರಮಗಳನ್ನು ಕಾಲಸೂಚಿಯಂತೆ ಲೋಕ ಶಿಕ್ಷಣ/ ಕಲಿಕಾ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿಯೊಂದಿಗೆ ವಿವರ ನೀಡುವುದು.</p> <p>ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಸಾಕ್ಷರತಾ ಕಾರ್ಯಕ್ರಮಗಳ ಮಾಹಿತಿಯನ್ನು ಕ್ರೋಢೀಕರಿಸುವ ಜವಾಬ್ದಾರಿ ಮತ್ತು ಅವುಗಳ ನಿರ್ವಹಣೆ ಇದರ ಜೊತೆಗೆ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅವುಗಳ ಸುಧಾರಣೆಗೆ ಸಲಹೆ ಸೂಚನೆಗಳನ್ನು ನೀಡುವ ಜವಾಬ್ದಾರಿ ಹೊಂದಿರುತ್ತಾರೆ.</p>
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು	<p>ಕಾರ್ಯಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡುವುದು ಮತ್ತು ಪ್ರಚಲಿತ ನಿಯಮಗಳನ್ನು ಪಾಲಿಸುವುದು.</p> <p>ಜಿಲ್ಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನದ ಸಾಕ್ಷರತಾ ಕಾರ್ಯಕ್ರಮಗಳನ್ನು ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳ ಮೂಲಕ ಅನುಷ್ಠಾನಗೊಳಿಸುವ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸುವುದು. ಲೋಕ ಶಿಕ್ಷಣ/ಕಲಿಕಾ ಕೇಂದ್ರಗಳಲ್ಲಿ ಸಾಕ್ಷರತಾ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಮಾರ್ಗದರ್ಶನವನ್ನು ನೀಡುವುದು.</p> <p>ಅಧೀನ ಸಿಬ್ಬಂದಿ ಕಡತಗಳಲ್ಲಿ ಮಂಡಿಸಲಾದ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ದಾಖಲಿಸುವ ಮೂಲಕ ಅನುಮೋದನೆಗಾಗಿ ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಿಗೆ ಮಂಡಿಸುವುದು ಮತ್ತು ಎಲ್ಲಾ ಸಾಕ್ಷರತಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ನಿರ್ವಹಿಸುವುದರ ಜೊತೆಗೆ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅವುಗಳ ಸುಧಾರಣೆಗೆ ಸಲಹೆ ಸೂಚನೆಗಳನ್ನು ನೀಡುವ ಜವಾಬ್ದಾರಿ ಹೊಂದಿರುತ್ತಾರೆ.</p> <p>ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಕ್ಷರತಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.</p>
ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿ ಉಪಾಧ್ಯಕ್ಷರು	<p>ಮಂಡಿಸಲಾದ ವಿಷಯಗಳ ಬಗ್ಗೆ ಪ್ರಸ್ತಾವನೆಯನ್ನು ಅನುಮೋದಿಸುವುದು ಮತ್ತು ತೀರ್ಮಾನ ತೆಗೆದುಕೊಳ್ಳುವುದು ಹಾಗೂ ಅಗತ್ಯವಿದ್ದಲ್ಲಿ ಸಂಬಂಧಿಸಿದ ವಿಷಯಗಳನ್ನು ಅನುಮೋದನೆಗೆ ಸರ್ವ ಸದಸ್ಯರ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಮಂಡಿಸುವಂತೆ ಸೂಚಿಸುವ ಜವಾಬ್ದಾರಿ ಹೊಂದಿರುತ್ತಾರೆ.</p>

**ನಿಯಮ 2005 4 (i) (ಬಿ) (iv) ಕಾರ್ಯವನ್ನು ನಿರ್ವಹಿಸಲು ನಿಗದಿಪಡಿಸಲಾದ ಸೂತ್ರಗಳು (Norms)**

ಜವಾನ	ಕಛೇರಿಯನ್ನು ಸ್ವಚ್ಛಗೊಳಿಸುವುದು, ಕಡತಗಳನ್ನು, ಟಿಪಾಲುಗಳನ್ನು ತೆಗೆದುಕೊಂಡು ಹೋಗುವುದು, ಖಜಾನೆ ಹಾಗೂ ಬ್ಯಾಂಕುಗಳ ಕೆಲಸ
ದ್ವಿತೀಯ ದರ್ಜೆ ಸಹಾಯಕರು/ ಪ್ರಥಮ ದರ್ಜೆ ಸಹಾಯಕರು	ಕಛೇರಿ ಕೈಪಿಡಿ ನಿಯಮಾನುಸಾರ ಕಡತಗಳು ಮತ್ತು ಟಿಪಾಲುಗಳನ್ನು 5 ದಿನಗಳ ಒಳಗಾಗಿ ಮಂಡಿಸುವುದು.
ಬೆರಳಚ್ಚುಗಾರರು	ಎಲ್ಲಾ ಪತ್ರಗಳನ್ನು ಬೆರಳಚ್ಚು ಮಾಡುವುದು ಹಾಗೂ ಅಧಿಕಾರಿಗಳು ಸೂಚಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.

ಕಾರ್ಯಕ್ರಮ ಸಹಾಯಕರು	ಆದ್ಯತೆ ಹಾಗೂ ತುರ್ತು ಕೆಲಸದ ಅಧಿಕಾರದ ಮೇಲೆ ಕೆಲಸ ನಿರ್ವಹಿಸುವುದು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು	ಆದ್ಯತೆ ಹಾಗೂ ತುರ್ತು ಕೆಲಸದ ಅಧಿಕಾರದ ಮೇಲೆ ಕೆಲಸ ನಿರ್ವಹಿಸುವುದು..
ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿ ಉಪಾಧ್ಯಕ್ಷರು	ಆದ್ಯತೆ ಹಾಗೂ ತುರ್ತು ಕೆಲಸದ ಅಧಿಕಾರದ ಮೇಲೆ ಕೆಲಸ ನಿರ್ವಹಿಸುವುದು.

**ನಿಯಮ 2005 4 (i) (ಬಿ) (V) ರಂತೆ ಕಾರ್ಯ ನಿರ್ವಹಿಸುವ ಸಂಬಂಧವಾಗಿ ಸಂಸ್ಥೆ ಹೊಂದಿರುವ ಅಥವಾ ಅಧೀನದಲ್ಲಿರುವ ಅಥವಾ ಅದರ ನೌಕರರು ಉಪಯೋಗಿಸುವ ನಿಯಮಗಳು, ನಿಬಂಧನೆಗಳು, ಸೂಚನೆಗಳು, ಕೈಪಿಡಿ ಮತ್ತು ದಾಖಲೆಗಳು**

1. ಆಡಳಿತಕ್ಕೆ ಸಂಬಂಧಪಟ್ಟ ಸರ್ಕಾರದಿಂದ ಹೊರಡಿಸಲಾದ ರಾಜ್ಯಪತ್ರ ಸುತ್ತೋಲೆ, ಅಧಿಸೂಚನೆ, ಅಧಿಕೃತ ಜ್ಞಾಪನಾ ಪತ್ರಗಳು.
2. ಕರ್ನಾಟಕ ನಾಗರಿಕ ಸೇವಾ ನಿಯಮಗಳು
3. ಕರ್ನಾಟಕ ಆರ್ಥಿಕ ಸಂಹಿತೆ
4. ಆಯವ್ಯಯ ಕೈಪಿಡಿ
5. ಸಿಸಿಎ ನಿಯಮಗಳು
6. ವರ್ಗೀಕರಣ ಹತೋಟಿ ಮತ್ತು ಮೇಲ್ಮನವಿ
7. ನಿರ್ದೇಶನಾಲಯದ ಸುತ್ತೋಲೆ ಮತ್ತು ಜ್ಞಾಪನಾ
8. ಅನುದಾನ ನೀತಿ ಸಂಹಿತೆ

**ನಿಯಮ 2005 4 (i) (ಬಿ) (Vi) ರಂತೆ ಸಂಸ್ಥೆ ಹೊಂದಿರುವ ಅಥವಾ ಅದರ ಅಧೀನದಲ್ಲಿರುವ ವರ್ಗೀಕೃತ ದಾಖಲೆಗಳ ಪಟ್ಟಿ**

1. ನಿಯತಕಾಲಿಕ ನೋಂದಣಿ ಪುಸ್ತಕ
2. ವಿಷಯ ನೋಂದಣಿ
3. ಹೊಸ ನೋಂದಣಿಗಳನ್ನು ತೆರೆಯುವುದು
4. ವಿಷಯಗಳಿಗೆ ಕ್ರಮಾಂಕ
5. ಸಂಯುಕ್ತ ವಿಷಯಗಳು
6. ಮಾಸಿಕ ಬಾಕಿ ವಿಷಯಗಳ ಪಟ್ಟಿ
7. ಸಾಪ್ತಾಹಿಕ ಬಾಕಿ ಪತ್ರಗಳ ವಿವರ ಪಟ್ಟಿ
8. ಸಾಮಾನ್ಯ ಸ್ವೀಕೃತಿ ನೋಂದಣಿ
9. ಕರೆ ಪುಸ್ತಕ
10. ಶುದ್ಧ ಪ್ರತಿ ನೋಂದಣಿ
11. ರವಾನೆ ನೋಂದಣಿ
12. ಸ್ಟಾಂಪ್ ನೋಂದಣಿ
13. ಸ್ಥಳೀಯ ಬಟವಾಡೆ ಪುಸ್ತಕ
14. ನಗದು ಪುಸ್ತಕ
15. ವೇತನ ಬಟವಾಡೆ ವಹಿ
16. ರೆಕಾರ್ಡ್ ನೋಂದಣಿ
17. ರೆಕಾರ್ಡ್ ನೀಡಿಕೆ ನೋಂದಣಿ

18. ಹಾಜರಾತಿ ಪುಸ್ತಕ
19. ಆಕಸ್ಮಿಕ ರಜಾದ ನೋಂದಣಿ
20. ಚರ ಮತ್ತು ಸ್ಥಿರಾಸ್ತಿಗಳ ಖಾಯಂ ನೋಂದಣಿ ವಹಿ
21. ಪುಸ್ತಕ ಮತ್ತು ಪ್ರಕಟಣೆಗಳ ನೋಂದಣಿ
22. ಗ್ರಂಥಾಲಯ ಪುಸ್ತಕ ನೀಡಿಕೆ ನೋಂದಣಿ
23. ನಗದು ಪುಸ್ತಕ
24. ಚಲನ ವಲನ ವಹಿ
25. ರಶೀದಿ ಪುಸ್ತಕ
26. ದಾಸ್ತಾನು ವಹಿ
27. ಲೇಖನ ಸಾಮಗ್ರಿ ವಹಿ

ನಿಯಮ 2005 4 (i) (ಬಿ) (Vii) ರಂತೆ ನೀತಿ ನಿಯಮಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಸಾರ್ವಜನಿಕರ ಅಥವಾ ಅವರ ನಿವೇದನೆಗಳ ಕುರಿತಂತೆ ಸಮಾಲೋಚಿಸಲು ಇರುವ ವ್ಯವಸ್ಥೆಗಳು

ತಿಂಗಳ ಮೊದಲನೆ ಶನಿವಾರದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು ಸಾರ್ವಜನಿಕರಿಂದ ಬರುವ ದೂರು ಸಲಹೆ ಸೂಚನೆಗಳನ್ನು ಪರಿಶೀಲಿಸಿ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು. ಸಲಹಾ ಪೆಟ್ಟಿಗೆಯನ್ನು ಕಛೇರಿಯ ಪ್ರಾಂಗಣದಲ್ಲಿ ಅಳವಡಿಸಲಾಗಿದೆ.

ನಿಯಮ 2005 4 (i) (ಬಿ) (Viii): ಅಂಗ ಸಂಸ್ಥೆಯಾಗಿ ಅಥವಾ ಸಲಹೆಗಾಗಿ ರಚಿಸಿದ ಎರಡು ಅಥವಾ ಹೆಚ್ಚಿನ ಸದಸ್ಯರಿರುವ ಮಂಡಳಿ, ಪರಿಷತ್, ಸಮಿತಿ ಮತ್ತು ಇತರೆ ಸಂಸ್ಥೆಗಳ ಬಗ್ಗೆ ಇರುವ ವಿವರ ಮತ್ತು ಅವುಗಳು ನಡೆಸುವ ಸಭೆಗೆ ಸಾರ್ವಜನಿಕರಿಗೆ ಮುಕ್ತಾವಕಾಶ ಅಥವಾ ಸಭಾ ನಡವಳಿಗಳ ಲಭ್ಯತೆ ಬಗ್ಗೆ.

ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳ ಅಡಿಯಲ್ಲಿ ಸರ್ವ ಸದಸ್ಯರ ಸಮಿತಿ ಮತ್ತು ಕಾರ್ಯಕಾರಿ ಸಮಿತಿಗಳು ರಚನೆಯಾಗಿದ್ದು ಇವುಗಳು ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಯ ಬೈಲಾ ಪ್ರಕಾರ ಕಾರ್ಯ ನಿರ್ವಹಿಸುತ್ತವೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇವರು ಜಿಲ್ಲಾ ಸಾಕ್ಷರತಾ ಸಮಿತಿಗೆ ಅಧ್ಯಕ್ಷರಾಗಿಯೂ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿಗೆ ಉಪಾಧ್ಯಕ್ಷರಾಗಿಯೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿಯೂ, ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ಮತ್ತು ಸರ್ಕಾರೇತರ ಸದಸ್ಯರು ಈ ಸಮಿತಿಗಳಲ್ಲಿರುತ್ತಾರೆ.

ನಿಯಮ 2005 4 (i) (ಬಿ) (ix) ರಂತೆ ಪ್ರತಿ ಜಿಲ್ಲೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ವಿವರಗಳ ನಿರ್ದೇಶಿಕೆ ಸಂಚಿಕೆ (ಡೈರೆಕ್ಟರಿ)

ಕ್ರ. ಸಂ.	ಅಧಿಕಾರಿಯ ಹೆಸರು ಶ್ರೀಯುತರಾದ	ಪದನಾಮ ಪ್ರತಿ ಜಿಲ್ಲೆಯ ವಯಸ್ಕರ ಶಿಕ್ಷಣಾಧಿಕಾರಿ ಕಛೇರಿಯಲ್ಲಿರುವ ಸಿಬ್ಬಂದಿ	ಜಿಲ್ಲೆಯ ಹೆಸರು	ದೂರವಾಣಿ ಸಂಖ್ಯೆ
		ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ - 01		
		ಕಾರ್ಯಕ್ರಮ ಸಹಾಯಕರು -01		
		ಪ್ರ.ದ.ಸ - 01		

	ದ್ವಿ.ದ.ಸ. - 01	
	ಗ್ರೂಪ್ - 'ಡಿ' - 01	

**ನಿಯಮ 2005 4 (i) (ಬಿ) (x) :** ನಿಯಮಾವಳಿಗಳಂತೆ ಪಡೆಯುವ ಪರಿಹಾರ ವ್ಯವಸ್ಥೆಯೂ ಸೇರಿದಂತೆ ಪ್ರತಿ ಜಿಲ್ಲೆಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರ ಮಾಸಿಕ ಸಂಭಾವನೆ ವಿವರ

ಕ್ರ. ಸಂ.	ಅಧಿಕಾರಿಯ ಹೆಸರು ಶ್ರೀಯುತರಾದ	ಪದನಾಮ ಪ್ರತಿ ಜಿಲ್ಲೆಯ ವಯಸ್ಕರ ಶಿಕ್ಷಣಾಧಿಕಾರಿ ಕಛೇರಿಯಲ್ಲಿರುವ ಸಿಬ್ಬಂದಿ	ಜಿಲ್ಲೆಯ ಹೆಸರು	ಒಟ್ಟು ನಿವ್ವಳ
		ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ - 01		
		ಕಾರ್ಯಕ್ರಮ ಸಹಾಯಕರು -01		
		ಪ್ರ.ದ.ಸ - 01		
		ದ್ವಿ.ದ.ಸ. - 01		
		ಗ್ರೂಪ್ - 'ಡಿ' - 01		

**ನಿಯಮ 2005 4 (i) (ಬಿ) (xi)** ರಂತೆ ಕಾರ್ಯಭಾರಕ್ಕನುಗುಣವಾಗಿ ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸಿ, ಹಂಚಿಕೆಯಾಗಿರುವ ಆಯವ್ಯಯ, ಪ್ರಸ್ತಾಪಿತ ಖರ್ಚು ಮತ್ತು ಬಟವಾಡೆ ಮಾಡಿದ ವಿವರ

ಹಂಚಿಕೆ ವಿವರ	ಸರ್ಕಾರದಿಂದ ಯೋಜನೆ ಮತ್ತು ಯೋಜನೇತರ ಲೆಕ್ಕಶೀರ್ಷಿಕೆಯಡಿ ಲಿಂಕ್‌ಡಾಕ್ಯುಮೆಂಟ್ ಮೂಲಕ ಜಿಲ್ಲಾ ಪಂಚಾಯತ್‌ಗಳಿಗೆ ಒದಗಿಸುವ ಅನುದಾನದಿಂದ
-------------	--

**ನಿಯಮ 2005 4 (i) (ಬಿ) (xii)** ರಂತೆ ಸಹಾಯಧನ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದ ವಿಧಾನ, ಮೊಬಲಗು ಹಂಚಿಕೆ ಹಾಗೂ ಸದರಿ ಕಾರ್ಯಕ್ರಮಗಳ ಫಲಾನುಭವಿಗಳ ವಿವರ

ಸಹಾಯಧನ ಯೋಜನೆ	ಈ ಇಲಾಖೆಯಲ್ಲಿ ಇರುವುದಿಲ್ಲ.
--------------	--------------------------

**ನಿಯಮ 2005 4 (i) (ಬಿ) (xiii)** ರಂತೆ ಮಂಜೂರಾದ ರಿಯಾಯಿತಿಗಳು, ಪರವಾನಿಗೆಗಳು ಅಥವಾ ಅಧಿಕಾರ ಪತ್ರಗಳನ್ನು ಪಡೆದವರ ವಿವರಗಳು

ಯಾವುದೂ ಇರುವುದಿಲ್ಲ

**ನಿಯಮ 2005 4 (i) (ಬಿ) (xiv)** ರಂತೆ ಲಭ್ಯವಿರುವ ಅಥವಾ ಹೊಂದಿರುವ ಮಾಹಿತಿಗಳನ್ನು ವಿದ್ಯುನ್ಮಾನ ಮಾಧ್ಯಮಕ್ಕೆ ಅಳವಡಿಸಿರುವ ವಿವರಗಳು:



ಇಲಾಖಾ ಅಂತರಜಾಲದಲ್ಲಿ ಇಂದೀಕರಿಸಲಾಗುವುದು.

ನಿಯಮ 2005 4 (i) (ಬಿ) (xv) ರಂತೆ ಗ್ರಂಥಾಲಯ ಮತ್ತು ವಾಚನಾಲಯಗಳು ಸಾರ್ವಜನಿಕ ಉಪಯೋಗಕ್ಕೆ ಇದ್ದಲ್ಲಿ ಅವುಗಳ ಕೆಲಸದ ವೇಳೆಗಳನ್ನೂ ಒಳಗೊಂಡಂತೆ ನಾಗರಿಕರಿಗೆ ಮಾಹಿತಿ ಪಡೆಯಲು ಇರುವ ಸವಲತ್ತುಗಳ ವಿವರ

ಗ್ರಂಥಾಲಯ ಮತ್ತು ವಾಚನಾಲಯ ಸವಲತ್ತುಗಳು	ಯಾವುದೂ ಇರುವುದಿಲ್ಲ
-----------------------------------	-------------------

ನಿಯಮ 2005 4 (i) (ಬಿ) (xvi) ರಂತೆ ಪ್ರತಿ ಜಿಲ್ಲಾ ಸಾಕ್ಷರತಾ ಸಮಿತಿಯಲ್ಲಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು ಪದನಾಮಗಳು ಹಾಗೂ ಇತರೆ ವಿವರಗಳು

ಜಿಲ್ಲಾ ಮಟ್ಟ	1. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿ, ..... ವಿಳಾಸ ..... ಜಿಲ್ಲೆ ..... ಪಿನ್ ಕೋಡ್ ಮೇಲ್ಮನವಿ ಪ್ರಾಧಿಕಾರ
	2. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ..... ವಿಳಾಸ ..... ಜಿಲ್ಲೆ ..... ಪಿನ್ ಕೋಡ್ ಸಾರ್ವಜನಿಕ ಮಾಹಿತಿ ಅಧಿಕಾರಿ
	3. ಕಾರ್ಯಕ್ರಮ ಸಹಾಯಕರು , ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ, ..... ವಿಳಾಸ ..... ಜಿಲ್ಲೆ ..... ಪಿನ್ ಕೋಡ್ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

**ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು**

**ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ನಿಯಮ 4 (i) b (I) – ಸಂಸ್ಥೆಯ ವಿವರಗಳು, ರಚನಾ ಸೂಚಿ, ಕಾರ್ಯಗಳು ಮತ್ತು ಕರ್ತವ್ಯಗಳು**

**ಸಂಸ್ಥೆಯ ವಿವರಗಳು:**

ರಾಜ್ಯ ಎಲ್ಲಾ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು ಕೆಲಸ ನಿರ್ವಹಿಸುತ್ತಿವೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸಮನ್ವಯ ಅಧಿಕಾರಿಗಳಾಗಿರುತ್ತಾರೆ. ಇವರು ತಾಲ್ಲೂಕು ಸಾಕ್ಷರತಾ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದು ಜಿಲ್ಲಾ ಪಂಚಾಯತ್ ಆಡಳಿತ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.

**ರಚನಾ ಸೂಚಿ:**

ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು (175 ತಾಲ್ಲೂಕುಗಳು)

**ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು:**

ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು – ಕಾರ್ಯಾಧ್ಯಕ್ಷರು  
ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಂಯೋಜಕರು (ನಿಯೋಜನೆ) – ಕಾರ್ಯದರ್ಶಿಗಳು

ಸರ್ವ ಸದಸ್ಯರು/ಕಾರ್ಯಕಾರಿ ಸಮಿತಿಗಳ ಅಧಿಕಾರ ಮತ್ತು ನಿರ್ವಹಿಸುವ ಕರ್ತವ್ಯಗಳು

ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಈ ಸಮಿತಿಗಳು ಇರುವುದಿಲ್ಲ

ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು ನೀಡುವ ಮಾರ್ಗದರ್ಶನದಂತೆ ತಾಲ್ಲೂಕು ಮತ್ತು ಗ್ರಾಮ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತವೆ.

**ನಿಯಮ 4 (b) (i) ತಾಲ್ಲೂಕು ಸಾಕ್ಷರತಾ ಸಮಿತಿಗಳ ಸ್ಥಾಪನೆ ಉದ್ದೇಶ ಮತ್ತು ಅದರ ಧ್ಯೇಯೋದ್ದೇಶಗಳು**

ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳ ಅಡಿಯಲ್ಲಿ ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು ತಾಲ್ಲೂಕಿನಲ್ಲಿರುವ ಎಲ್ಲಾ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಿ ಅವರು ಓದು ಬರಹವನ್ನು ಮುಂದುವರಿಸಿಕೊಂಡು ಹೋಗುವಂತೆ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಗಳಾಗಿರುತ್ತವೆ. ಈ ಕಾರಣದಿಂದ ವಿವಿಧ ಸಾಕ್ಷರತಾ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುತ್ತಿವೆ. ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳು ಗ್ರಾಮ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೂ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಉದ್ದೇಶ ಹೊಂದಿವೆ.

**ನಿಯಮ 4 (i) (b) (ii) ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಹಾಗೂ ಕರ್ತವ್ಯಗಳು**

**ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು ನಿರ್ವಹಿಸುವ ಜವಾಬ್ದಾರಿಗಳು**

1. ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳ ಮೂಲಕ ಸಾಕ್ಷರತಾ ಕಾರ್ಯ ಚಟುವಟಿಕೆಗಳನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿರುತ್ತಾರೆ.
2. ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳ ಮೂಲಕ ಅನುಷ್ಠಾನಗೊಳ್ಳುವ ಎಲ್ಲಾ ಸಾಕ್ಷರತಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಜಾರಿಗೊಳಿಸುವ ಅಧಿಕಾರವನ್ನು ಹೊಂದಿದ್ದು ಇದರ ಜೊತೆಗೆ ಆಡಳಿತಾತ್ಮಕ ಮತ್ತು ಹಣಕಾಸಿನ ನಿರ್ವಹಣೆ ಜವಾಬ್ದಾರಿ ಹೊಂದಿರುತ್ತಾರೆ.

**ನಿಯಮ 4 (i) (b) (iii) ಮೇಲ್ವಿಚಾರಣೆ ಹಾಗೂ ಹೊಣೆಗಾರಿಕೆಯೊಂದಿಗೆ ತೀರ್ಮಾನ ತೆಗೆದುಕೊಳ್ಳುವ ವಿಭಾಗ**

ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕವಾದ ಸಿಬ್ಬಂದಿ ಇರುವುದಿಲ್ಲ.

**ನಿಯಮ 4 (i) (b) (iv) ಕಾರ್ಯಗಳನ್ನು ನಿರ್ವಹಿಸಲು ನಿಗದಿಪಡಿಸಲಾದ ಸೂತ್ರಗಳು (Norms)**

ನಿಗದಿಪಡಿಸಲಾದ ಸೂತ್ರಗಳು (Norms) - ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕವಾದ ಸಿಬ್ಬಂದಿ ಇರುವುದಿಲ್ಲ.

ನಿಯಮ 4 (i) (b) (v) ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ಸಂಬಂಧವಾಗಿ ಇಲಾಖೆ ಹೊಂದಿರುವ ನಿಯಮಗಳು

ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕವಾದ ಸಿಬ್ಬಂದಿ ಇರುವುದಿಲ್ಲ.

ನಿಯಮ 4 (b) (vi) ಇಲಾಖೆ ಹೊಂದಿರುವ ದಾಖಲೆಗಳ ಪ್ರವರ್ಗದ ವಿವರಣೆ

ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕವಾದ ಸಿಬ್ಬಂದಿ ಇರುವುದಿಲ್ಲ.

ನಿಯಮ 4 (i) b (Vii) ನೀತಿ ನಿಯಮಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಸಾರ್ವಜನಿಕರ ಅಥವಾ ಅವರ ನಿವೇದನೆಗಳ ಕುರಿತಂತೆ ಸಮಾಲೋಚಿಸಲು ಇರುವ ವ್ಯವಸ್ಥೆಗಳು

ಪ್ರತಿ ನಿಧಿಗಳಿಂದ ಸಾರ್ವಜನಿಕ ಸದಸ್ಯರಿಂದ ಸಲಹೆ ಸೂಚನೆಗಳನ್ನು ನೀಡಲು ಮಾಡಲಾದ ವ್ಯವಸ್ಥೆಯ ವಿವರಣೆ	ತಿಂಗಳ ಮೊದಲನೆಯ ವಾರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಯ ಬಗ್ಗೆ ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಯ ಕಾರ್ಯದಕ್ಷರು ಸಾರ್ವಜನಿಕರಿಂದ ಬರುವ ದೂರು ಸಲಹೆ, ಸೂಚನೆಗಳನ್ನು ಪರಿಶೀಲಿಸಿ ಅವುಗಳಿಗೆ ಪರಿಹಾರಗಳನ್ನು ನೀಡುವುದು.
	ಸಲಹಾ ಪೆಟ್ಟಿಗೆಯನ್ನು ಕಛೇರಿಯ ಪ್ರಾಂಗಣದಲ್ಲಿಡಲಾಗಿದೆ.

ನಿಯಮ 4 (i) b (Viii) ಅಂಗ ಸಂಸ್ಥೆಯಾಗಿ ಅಥವಾ ಸಲಹೆಗಾಗಿ ರಚಿಸಿದ ಎರಡು ಅಥವಾ ಹೆಚ್ಚಿನ ಸದಸ್ಯರಿರುವ ಮಂಡಳಿ, ಪರಿಷತ್, ಸಮಿತಿ ಮತ್ತು ಇತರೆ ಸಂಸ್ಥೆಗಳ ಬಗ್ಗೆ ಇರುವ ವಿವರ ಮತ್ತು ಅವುಗಳು ನಡೆಸುವ ಸಭೆಗೆ ಸಾರ್ವಜನಿಕರಿಗೆ ಮುಕ್ತವಕಾಶ ಅಥವಾ ಸಭಾ ನಡವಳಿಗಳ ಲಭ್ಯತೆ ಬಗ್ಗೆ.

ಎರಡು ಅಥವಾ ಹೆಚ್ಚಿನ ಸದಸ್ಯರುಗಳನ್ನು ಒಳಗೊಂಡು ರಚಿಸಲಾದ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರೇ ಸ್ಥಳೀಯ ಸಂಸ್ಥೆಗಳ ಸಲಹೆ ಸೂಚನೆಗಳು ಮತ್ತು ಅವುಗಳ ಸಭೆಯ ಕಾರ್ಯ ಕಲಾಪಗಳ ವಿವರಣೆಯನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸುವುದು.	ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿಗಳ ಅಡಿಯಲ್ಲಿ ಯಾವುದೇ ಉಪ ಸಮಿತಿಗಳು ಬರುವುದಿಲ್ಲ.
--	--

ನಿಯಮ 4 (i) b (ix) ಅಧಿಕಾರಿಗಳು ಮತ್ತು ನೌಕರರು ವಿವರ ನಿರ್ದೇಶಿಕೆ (ಡೈರಕ್ಟರಿ)

ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕವಾದ ಸಿಬ್ಬಂದಿ ಇರುವುದಿಲ್ಲ.

ನಿಯಮ 4 (i) b (x) ನಿಯಮಾವಳಿಗಳಂತೆ ಪಡೆಯುವ ಪರಿಹಾರ ವ್ಯವಸ್ಥೆಯು ಸೇರಿದಂತೆ ಪ್ರತಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಮಾಸಿಕ ವೇತನ

ಯಾವುದು ಇರುವುದಿಲ್ಲ.

ನಿಯಮ 4 (i) b (xi) ಆಯವ್ಯಯ ಹಂಚಿಕೆ 2005-06

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಾಕ್ಷರತಾ ಕಾರ್ಯಕ್ರಮಗಳಿಗೆ ಕಾಲ ಕಾಲಕ್ಕೆ ನೀಡುವ ಅನುದಾನದಿಂದ ತಾಲ್ಲೂಕಿನಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ಆಯವ್ಯಯ ಇರುವುದಿಲ್ಲ.

**ನಿಯಮ 4 (i) (b) (xii) : ಸಹಾಯಧನ ಯೋಜನೆ ಮತ್ತು ಫಲಾನುಭವಿಗಳ ವಿವರ**

ಸಹಾಯಧನ ಯೋಜನೆ ಕಾರ್ಯಗತಗೊಳಿಸುವ ವಿಧಾನ ಮತ್ತು ಅದರ ಮೊತ್ತ ಹಾಗೂ ಫಲಾನುಭವಿಗಳ ವಿವರಣೆ.	ಸಹಾಯಧನ ಯೋಜನೆ ಈ ಇಲಾಖೆಯಲ್ಲಿ ಇರುವುದಿಲ್ಲ.
---	---------------------------------------

**ನಿಯಮ 4 (i) (b) (xiii) : ಅಧಿಕಾರ ಪತ್ರಗಳು ಪರ್ಮಿಟ್‌ಗಳು ಹಾಗೂ ವಿನಾಯಿತಿಗಳು**

ಅಧಿಕಾರ ಪತ್ರಗಳು, ಪರ್ಮಿಟ್‌ಗಳು ಹಾಗೂ ವಿನಾಯಿತಿಗಳು ಪಡೆದುಕೊಳ್ಳುವವರ ವಿವರಗಳು.	ಯಾವುದೂ ಇರುವುದಿಲ್ಲ.
--	--------------------

**ನಿಯಮ 4 (i) (b) (xiv) : ವಿದ್ಯುನ್ಮಾನ ಮಾಹಿತಿ ವಿವರ**

ವಿದ್ಯುನ್ಮಾನ ಉಪಕರಣ ರೂಪದಲ್ಲಿರುವ ಮಾಹಿತಿಯ ವಿವರಗಳು.	ಯಾವುದೂ ಇರುವುದಿಲ್ಲ.
--	--------------------

**ನಿಯಮ 4 (i) (b) (xv) : ನಾಗರಿಕರಿಗೆ ಮಾಹಿತಿ ಪಡೆಯಲು ಇರುವ ಗ್ರಂಥಾಲಯ ಮತ್ತು ವಾಚನಾಲಯ ಸೌಲಭ್ಯಗಳು**

ಮಾಹಿತಿ ಪಡೆಯಲು ಗ್ರಂಥಾಲಯ ಮತ್ತು ವಾಚನಾಲಯಗಳು ಸೌಲಭ್ಯಗಳು ವಿವರಗಳು	ಯಾವುದೂ ಇಲ್ಲ
---	-------------

**ನಿಯಮ 4 (i) (b) (XVI)**

**ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ ಹಾಗೂ ಇತರೆ ವಿವರಗಳು**

ತಾಲ್ಲೂಕು ಮಟ್ಟ	1. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಹಾಗೂ ಕಾರ್ಯಾಧ್ಯಕ್ಷರು, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ/ಲೋಕ ಶಿಕ್ಷಣ ಸಮಿತಿ ..... ವಿಳಾಸ ..... ತಾಲ್ಲೂಕು ಪ್ರಥಮ ಮೇಲ್ಮನವಿ ಪ್ರಾಧಿಕಾರಿ ..... ಜಿಲ್ಲೆ ..... ಪಿನ್ ಕೋಡ್
	2. ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯತ್ ಹಾಗೂ ಕಾರ್ಯಾಧ್ಯಕ್ಷರು, ತಾಲ್ಲೂಕು ಸಾಕ್ಷರತಾ/ಲೋಕ ಶಿಕ್ಷಣ ಸಮಿತಿ, ..... ವಿಳಾಸ ..... ತಾಲ್ಲೂಕು ಸಾರ್ವಜನಿಕ ಮಾಹಿತಿ ಅಧಿಕಾರಿ ..... ಜಿಲ್ಲೆ

	..... ಪಿನ್ ಕೋಡ್
	3. ತಾಲ್ಲೂಕು ಸಂಯೋಜಕರು, ತಾಲ್ಲೂಕು ಪಂಚಾಯಿತಿ ಕಛೇರಿ, ..... ವಿಳಾಸ ..... ತಾಲ್ಲೂಕು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ..... ಜಿಲ್ಲೆ ..... ಪಿನ್ ಕೋಡ್

